GOVERNMENT ORIENTAL MANUSCRIPT LIBRARY
INDEXING FOR TELUGU MANUSCRIPT

Sl. No.	Particulars	Details
1	Language	TELUGU
2	Material	Leaf Mss.
3	Bundle Number	TEL B 0028
4	Work Number	D 0284
5	Page No (From... To)	1 to 113
6	Name of the Work	MAHABHARATHAMU
7	Subject	BHARATHAMU

మహాభారతము (శాంతి) D. 284

Tel. B. 28

[illegible]

[illegible]

[illegible]

[illegible]

[illegible]

[illegible]

[illegible]

೧೩೯

[illegible]

[illegible]

[illegible]

[illegible]

[illegible]

[illegible]

ಶ್ರೀ F

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

[illegible]

ಯುಸ್ತ್ರ ದಿವಾನಗಂ [illegible]

[illegible]

೨೭

[illegible]

[illegible]

[illegible]

೨೧

ಗಳ ಗಳ ಕ್ರಿಯೆಯಿಂ ಶ್ರೀ ಸಮಯಾದಿ ತದಂಡಕೆ ತಿ ಪ್ರಜ ಶ್ರೀ
ಪ್ರೆಣ ಕಸ ಸಂಬಂಧ್ಯಲಂ ಸುರಾದಿ ಸಮ [illegible] ಕಲಭೂಷಿತ
ಪಲ ಕ ಸ್ನಾರ ವೃಲರ ವಿ ತ್ರೈ ತತ್ವಗ ಗಾಂಧುಯಿತಿ ಯು ।
ಪ ಪ್ರಸ್ತ್ಯ ಷಿ ಪರಿ [illegible] ಕ । ವಿ ಕ್ಷಿತ್ರಿ ಬುಧ ಯುಲ ಸುಕವಿಸ
ಪ ದ್ವೃಸ ಭದಂಡ ಕ್ರಿಯಾ ರ್ಥ್ಯಂಡ । ವಿ ಶ್ರಷಿಂ ಪ್ರೀಶನ ।
ದಭ್ಯ ಚ ತದ್ವರಂಡ ರಿಪುಂ ಭ್ಯ ದಕ [illegible] ತ್ರಿಂಡ ಶ್ರೀ
ದಪ್ರ ಭವಸಂ ಭ್ಯ [illegible] ವಿ [illegible]
ಪಗಡು ಡು ಪಕ್ಷ ರಯ [illegible] ವ ಸ ತ ಂ
ಭ್ಯವ ಪ್ಯಂಡು ಶ ಪ [illegible] ಬ ಬ
[illegible] ದವಚ ಾ ಥ ಗ ಶ ಸು ।

ದಂಡಿ ತುಂ
ಪುಲ ದಿ ನ ಬಾ
ಲಿಸ್ತ್ರಾರ ಷಸ
ಪುಂ [illegible]
। ದಂ ಶ್ರೀ ಾ ದ್ವ
ತುಲ ವ್ಯಡು । ದಿ
ದೇಶ ಕ ಸ್ರೈರು ವ ದ
ಬತ್ರೈಸ ಹಾ ತರ ಬ್ಯ
ಥ ಸುರಾ ಚಕೆ ತಿದಂ

೧೪೪

[illegible]

ಲಯಿಸಿದ ಪಂಥ। ಪಿರುಂಗ್ರಿ ಬಾಧಲ ಬಿಡುಂ ತ್ರಿಗಳುಗಳು।
ದಾನ ತ್ಯಾಗಾಂದಧ ಪ [illegible] ತ್ರಿ। ಗಂಡ [illegible] ಗನ ಡಲು
[illegible] ಗೆ ಪಲುಲ ಸೆ। [illegible]
[illegible]

೧೬೩

ಸ್ವ ಪಾಂಡವ ಪಾ(ಪ)ಜಾ [illegible] ಜಾ ಹನ್ಯೆ ನಾಂ ಬಿಜೆ ರಾದ್ಗ
ವಹಿ ಪಾ ತೆ ವ ಚಿ ರಾ ವೃ ತ್ತಿ ದೆ ವ್ವ [illegible] ಸುಹಿ ಪಾ ತಿ ವಿ ಚಾ ರಾ ೪
ಬಿ ರಿ ದ ಷ್ಯ ಚಂ ದ್ರಂ ಬುದ್ಧಿ [illegible] ಖಂ ಧ್ಯಾ ರಾ ಸ್ತ್ರ ರ ವಿ ರಾ ಯ
ದ್ವಿ ಕ ತಿಂ ಪೌಷ್ಪ ಖಾ ೧ ಯ ರಿ ನಾ ಶೆಂ [illegible] ನ ಖ ಜ್ಞಾ ನಾಂ ಕ್ಷೆ
ತ್ರಾ ಲ್ಲಿ ಸ್ವಂ ಜ ದ್ಯಾ ಬು ಡ ಕ ವ ಬ ಹಿ ವ ಲ್ಲಿ [illegible] ।ಪ್ರೆ (ತ್ರಿ)
ಲಿಂ ನಿ ೦ ಬು ರಾ ರ ಧುಂ ಜಾ ಷಿ ಯ ವ್ಯ ವ [illegible] ಂ ಡ ಯು
ದ್ಯಾ ನೆ ಪ ನ ವ್ಯ ಖಂ ಬುದ್ಧಿ ಕ ಶಾ ಕ್ಯೆಂ ಬುದ್ಧಿ ಲ ಧಿ ವು ಸ್ಯ (ಶ್ರಿ)ಯಾ
(ದ್ರಿ) ನೆಂ [illegible] ಕಂ ಬುದ್ಧ್ಯ ಲ ರೋ ಕಂ ಜಿಷ್ಣು ದ ರಾ ಕ್ಷಿ ೧
ರ್ಷ [illegible] ಧ ವಂ [illegible] ಪಾ ।ವ್ರಾ ದ ಲ ಪಾ ದ ರ ಬುದ್ಧಿ ಕಂ ದ್ರ ಶ್ರೆ
ಬು ಸ್ಸ ।ಕ ಮ ದ್ಯಾಂ ಬುದ್ಧಿ ಲ ಸು ವೆ ಸ್ತ್ರ ತಾಂ ಚ್ಛ ರಾ ಜ್ಯ।

ಸ (ಶ್ರೀ)ಯಾ ೩ ಖಿ ೩ ದ್ಯೋ ಗ್ವ ನ ಜ ವ ಸು ಖಂ ದ್ರ ವ ರ ನಂ ಶ್ವ ಶ (ಪ್ರ) ಪಾ ಥ ವಿ (ವೆ) ಸ ಮ ದ್ಯಾ ಧ ರ್ಮ ರಾ
ವ ನ (ಶ್ರ) ಸ ವ್ಯ ಥ ನ ವ್ಯ ತ್ತುಂ ದ್ಧ ಪಾಂ ಡ್ವಾ ವಾ (ಗ) ಜು ೦ (ಜಿ) ರ ಂ ದ್ಯ [illegible] ಕಂ ಬುದ್ಧಿ
ಸಂ ಬುದ್ಧಿ ಗ ೩ (ಖಿ) ೩ [illegible] ನ ವ ೪ ಪು ರು ಶ್ವ ವ್ಯಾ ಪ್ತು ಮ ಕ ಅ [illegible] ವ [illegible] ಂ ಬುದ್ಧಿಂ ದ್ರಂ ಸ್ಥ
ಅ ಲಿ (ವ್ರ) ರಾ ಖಿ ಕ ವ್ಯ [illegible] ಂ ಬುದ್ಧಿ ದೇ ನ ರ ದ್ಯ ರ್ಗ ರಾ [illegible] ಜು ಲ (ರ್ಯ) ಲಿ (ರು) ಜಿ ಸು ಲು ೩ ತ್ತಾ ರ್ಯ ದ್ಯು
ಶೃ [illegible] ತ್ತು ರ [illegible] ಂ ಬುದ್ಧಿ ಖಾ ರಂ ದ್ವ ಸ್ಯ ।ಸ ವ ಸ್ವ ವು ಂ ಬುದ್ಧಿ ಕ (ವಿ) ರ ತ್ತ ಸ ವ್ಯ ಫು ಲ ಬುದ್ಧಿ ।ತಿ ಲಿ
ರ ತ್ತು ಸ (ಭ್ರ) [illegible] ದು ಲ ಗ ರಾ ಜು ಲ ಪ ರ ವೆ ಸ ತ್ವ ಷ್ಟ ನೆ ರ್ತ್ಯಂ ಬುದ್ಧಿ ಜ್ಞು ಸ ದ್ವಿ ಪಾ ರಿ ಕಿಂ
ಸ [illegible] ಸ ಲು ಂ ದ್ವ ಸ [illegible] ಕು ಂ ದ್ಧ ಗ್ವ (ಶ್ರೀ) ಶಾ ಶ ವಂ ಬುದ್ಧಿ ಗಂ ಸ್ಯ ಪಾಂ ತಿ ಶ ದ್ಯ ಸಂ ಬುದ್ಧಿ ಕಂ ಬುದ್ಧಿ
[illegible] ಮ ೩ ಯ ಶ್ವ ಕಂ [illegible] ನಂ ವ ತ್ತು ರ್ಗ ಶ ಸು ವು ಪ ನ ಂ ದ್ಯಾ ಖಿ (ದಿ) ವ ತ್ತಾ ।ಕ ರ (ಶ್ರೀ)ಯಾ
(ಕ) [illegible] ಕ್ಷ್ಯ ತು (ಲ್ಲ) ಕ ಸು ರ ಲ ವು ಪಾ ವ ಟು ೩ ಂ (ದ್ರ)ಯು ಸು ಸ ಪ ರಿ ಯು ಲ ವಿ ಮ ಲ ಸು
ಚ ಧಿ ಪ ದ್ಯಃ ಫ ಲಾ ದಿ [illegible] ದ್ರವ್ಯ ಸ್ಯ ವೃದ್ಧಿ ಸ ತ ಲ ಚ ತ ವು ವೆ ಚ್ಚ ಖೆ ಸ್ಯ ।ಲ ಧ್ವ

ಜ್ಞಾ ನ ಕ್ಷ ಂ ಷು ಸು ಗ ವು ಖಿ ಮು ಖ ಶ ಲ ವು ಂ ದ [illegible] ಂ ಬುದ್ಧಿ ರ ।
ತಿ ಂ ಬುದ್ಧಿ ದ್ಯಾ ತ್ತ ೩ ಶ ರ ಂ ಬುದ್ಧಿ ಪ [illegible] ಕ ೨ ಪ [illegible] ಕಂ ಬುದ್ಧಿ
ಕ (ಶ್ರೀ) ತ ನಂ ।ಸ ರ (ಶ್ರೀ) ಂ ಶಿ ವ ಬಿ ದ್ಯ ಶ್ವ ಖಂ ಧಾ ಲ ತಿ ಲ ಶ್ಯಂ
ರ ಶ್ವ ತ್ತು ವ ಸು ಷ್ಪ ವ ನ ೧ (ತ್ರ) ೩ ಖಿ ಖಿ ಪಂ ತಿ ಯು ಚು ಸ
ಪಿ ನ ವ ನ್ಯ ೩ ಯ ಂ ತ ನ ಬ ಲಿ ಬಿ ಸ ಖಿ ಖಿ ಚು ವ ದಿ (ತ್ರ) ೩ ದ್ಯೋ
ನಾ ಲ ಶ ಶ ತಂ ಬುದ್ಧಿ ಂ ದ್ವ ಶ ಂ ದ ಶ ಷಿ ದ್ಯಾ ಂ ಂ ದ್ವ ಲ -
ಪಾ ತ್ತಿ ಬಿ ರ ಲು ಸ (ಭ್ರ) ರ ೩ ಪಾ ರಾ ಕ್ಷ ರ್ಯ ವು ಶ ಸ್ಯ ರು ಸ
ತಿ ಂ ಜ ನ ನ ಕ ರು ಸು ದೆಂ ಬುದ್ಧಿ ।ಪ್ರಾ ೩ ದ್ಯು [illegible] ಪ (ತ್ರ) ವ್ಯ
ಚ ಂ ದ್ವ ।ಸ್ವಾ ಲಾ (ಶ್ರಿ) ಮು ಯ ಷ ವ್ಯ ನ ಂ ದ ಶ ಖು ಬುದ್ಧಿ
ರ ವು ಂ ಬು (ಧ) ನಿ ಸಿ ದ್ಧ ಮ ರು ತ್ರೋಂ ಡ್ವ ।೨ ತ್ಯ ವ ದ ವಿ -

೧೭

[illegible]

[illegible]

[illegible]

[illegible]

[illegible]

[illegible]

೨೬

[illegible]

[illegible]

[illegible]

ಶ್ರೀಲಕ್ಷ್ಮೀಕಾಂತ ... [illegible]
ಡೆ । ಖಾಡ ಸ್ವಾಪನ ಡಂಪಾರ ಗುಡ ... [illegible]
ಲ್ಲಿ ... ತ್ತು ಯುಗಪಟ್ಟಿರಂತೆ ... [illegible]
ಶ್ರೀ ... ಬಜ್ಜನ । ದವಿ ಯಂಪ್ಪ ... [illegible]
ಪ ... ಜಿಯಡ ರಾಜಸೂ ... [illegible]
ಪಾಡಗಳ ... ವಿ ... ವಲ್ಲಂಬಜ್ಜನ ... [illegible]
ರ ಪ್ರಸ್ಥ ... ಜನ ... [illegible]
... ದ್ವಿರಮಾಂಲ ... [illegible]
... ಂ ... ದ್ದ್ಯ ... ಂಬ ... [illegible]
ರ ... ತ ಡ ... ಪಂ ... [illegible]

ತೆಗಾಪನಯುನು ... ವಲ ... ಮುಂಲ ... [illegible]
... ಂ ... ಂಬು ... [illegible]
ವಲನೆ ... ಂತರಂ ಬು ... [illegible]
। ಮಿಡಿ ... ವಪದಂ ... ರಾಜ್ಯ ... ಂದದ್ದಿ ।
... ರವಂಲಂ ... ತುರ ... [illegible]
... [illegible]
... [illegible]
... [illegible]
... [illegible]
... [illegible]

[illegible]

೧೭೦

[illegible]

ತ್ರೈಕ್ಯಾನಂ ಸ್ಥೈರ್ಯ ಗವಗವಾಡುಸುವ ಲವಮಾತ್ತೆ
ರದಾಡಗಿಯದವಿಕಿಂಗಾನೆ ಶಿರಿಯುಂ ರಯುಡ
ಸ್ಯಂಡ್ರ ಪಲುವ ದಿಂಬ್ರಿಸಸ್ಯ ದಲಿಂ ಬ್ರಿಸಂಬದ್ರಿ
ರುಳಿಸುತನ್ನರುಲಾ ... ಶಿಶು ವ್ಯಂಜಂವ್ಯ
ದವ ... ಪಿಂಗೆಶ್ರೀ ಇಯಗಿ ಶಿವಾ ... ಸ
ತ್ತೃಂಡ ಯ್ಯೆರ್ಯ ಗನಿಲ್ ತಶಿ ವಿಡಾನ ಸಂಬ್ರಿತಿ ಸರ
ರೀಂಬಿಷ ಯಿಂಸ ಪ್ರಾಂಡಿಂತ್ರಾಲಿಂಬ್ಯಶ್ವಂ ರಾ ... ತ್ರೆ
ಡಗಿ ಯ್ಯಂ ಖ ... ಷ ... ರವದ್ರಂಬ್ಸ್ವಾ ಲಾ ... ತ್ರೆ
ಯ್ಯಂ ಜ ... ದ್ವಲಿ ... ನವುಲಾ ನಡಿ । ಹಾ ...
ನಯವುಖ । ಬಿಹ್ಯಾಂ ವಿಧಕಲಿ ತೆತ ತ್ರೈರತೆನಂ

ಲಾಲಾ ಸ್ಯ ಉಕ್ಕ ಸತವ ಯಂಬೈ ತ್ರಾರಂಸಂಬೆ ಧುಸುಬಂಡ್ರ ... ದಯಂಬಡ್ಡ ... ಬಿ
ಉಜಿಂಬ್ರ ಪಸಿಂಡ್ರಿಂಗಾ ನಸ್ಸ ಬಿಸಂಸ್ಯ ವಿಚಿ ... ಯಿ ಅ ... ಯ್ಯಂ ಜಯ ... ಡಸ್ಸಂ ...
ಯಿ ಕೆ ಸಂಬಲ್ಯಂ ಡ್ರಕಿ ... ರ್ಯಂಡ್ರ ನಪ್ರಿಸರಾದಿರಾ ... ವಿಪರ್ಯಂ ... ಬಿ ...
ಬಿಯಯುಕಿದಿಂ ನ್ಗಿಂಪ್ರಿ ಗಡಿಗ ... ಚಪ್ಯ ಉವಯಾಡ ತ್ರ್ಯಂ ಬಸ್ಯ । ಜಬ್ಬಿಸ ರಕವಾ ...
ಪ್ರಿ ... ಸಂಸ ಗಕಿ ಗ ಶಾ ವವುಕೆ ಪ್ಯಂ ಯಿಕಿಂದ್ದಸು । ಬಿ ... ಸುಜಿಂ ...
ಸು ಚಂಡ್ರ । ಯಿಂ ದ್ರು ಚಾಂತೆ ... ದಿ ವಿಸು ಖಿ ಸ್ಯ ವಾರಂ । ಜಂ ವ್ಯ ... ದ್ಯ ... ವಿ ...
ಉಂಡಸ್ಯ ... ರದಸ್ಯವಿಸ ... ಯಿಸ ಚಂಪ್ರಿಂ ಪ್ರಿಂದಲಿಂಪ್ರಿ ವ್ಯಯು ಲಾ ಡಿ ಬ್ಯ ...
... ರಾ ರೂಪ ... ವಸ್ತ್ರಂ ಖಿರಯು ... ತ್ರಂಡಿಸುಸುವ ... ಿಂ ...
ಪು ... ಯಾಂಗ್ಲಸಿಂಸು । ದಾಸುಸಂವರಾರ ರಯುನ್ನ ಮುಗ್ಬಾ ... ರ
ದ್ದಿ । ಡಯು ... ದಲಿಂಪ್ಪು ... ರಾಡಂಜಾರಿ । ವಂಪ್ರೈಸನ ಯ್ಯುಡ ... ಬ್ರಿ ...

ವಿಂಸ್ಲಲು ಲಿಸುವತ್ರಿ ಚಪ್ಲಿಲಶ್ರಿ ಪ್ಯಲುಂಖಿ ಂಬ್ರಿ ಶ್ರೀ ನಾರಂ
ಪುಶಿಂಡ್ಯಂಡವ ಪಾಲಿಂಪ್ರೈಶಸು ತಲಿಂ ಶ್ರುಸ ... ಾ
ಸ್ಯಮುಕ ವಿಷ್ಯ ರಂಬಸ್ಯ ಬಿ ಶ್ರಿಪ್ರಿ ರಾಂ ... ದಿಗ
ಜಿಕಸತಿಸರಯು । ದಚ್ಯದವು ಸುಡ ... । ೧೦
ಶ್ರೀ ಖಿಸಡುಸದಸ್ಯತಿಂಬಪ್ರಿ ಸಾ ವಿಖು ಹು ವ ಮಾದಸಿಂ
ಮರವ । ಪಿಲಿದುಶಿ ವಶಿ ನಪ್ರಿ ಶಿವಸುಖಿ ... ೫
ವಿಚಾ ರಿಂಬ್ರಿಸಶತಿಂಡ ತೆಶಿ ಭಯಂಬಸ್ಯಡಿ ಪುಸ ತಿಂ
ದುಯಯು ಗಪ್ಯಶಿ ಬಾ ಶಿರಯುದಿ ಪಸಿಸವು ಯಯುಂ ಬಿ ...
ತಾರ ... ಶಿ ತ್ಯ । ವನ ... ಪ್ರ ಸಂಡ್ರಿ ಸ ಸವು ...
ಗಾಂಪ್ರಿ ಸ್ವಾ ದುರಾ ಲವ್ವೆ ಯುರಿವಾರ । ... ಂ ...

[illegible]

[illegible]

[illegible]

[illegible] ತ್ರಿಯು । ತನದನ್ತ್ರ ವಂವಿಡು ಪುಳುದಾಯನಂ
[illegible] ಮುಖ ಗವಗ್ರವರ ಳಂಬುದ್ಧಿಲಿಂ ಬುದ್ಧಿ ವೆನಂ
[illegible] ತರವಾ ಪ್ರ[illegible] ನೆ ನೆ । ಖಾಂದಿ
[illegible] ದಯುನೆ । ನೆರದ [illegible] ಪ್ರುದುರು
[illegible] ದ್ರವುನ [illegible] ಗನುರಂ [illegible]
[illegible] ಗಂ ಪ ನ ದ [illegible]
[illegible] ಗಡೆಲ ಲನ ಜರವಂ
[illegible] ಸನ್ಯ್ರ [illegible] ದಾ
[illegible] ಬ್ದ [illegible] ಬ್ಬರವುನ । ವ ಳ [illegible] ಜಂಪ್ರಂ [illegible]
ನಂಬುದ್ಧಿಲವುದಿಂದಯಂಬು [illegible] ಪ್ರಂಬುದ್ಧಿಲ ಪಾಪಂ

[illegible] ಧಾವ । ಶ್ರು [illegible] ಪಾರ ಗಂವಯು [illegible] ದನೆ ಸುರಲವೆಂಬಿ । [illegible]
[illegible] ದಯ । ದ್ದಾ [illegible] ಂಬುದ್ಧಿ ಗ [illegible] ವಾನಂ [illegible] ದ [illegible] ನೆ ಗ [illegible] ಂಪ್ರ [illegible]
[illegible] ನಂಬುದ್ಧಿ ತನಂಬುದ್ಧಿ [illegible] ದ [illegible] ವ [illegible]
[illegible] ವಿಡುಂ [illegible] ವಿತೆ ನಂ [illegible] ವಾ [illegible]
[illegible] ವಯು [illegible] । ಖರೆವ [illegible] ವಡಂ [illegible]
ವಲಿ [illegible] ಂಬುದ್ಧಿ । ನಂದ [illegible] ಸುರುಳ [illegible] ರಾವ್ಯ [illegible]
[illegible] ತುಲ [illegible] ಮುನೆ [illegible] ಂವಪ್ರ ವ [illegible] ವುಂಚಡದು । [illegible]
[illegible] ತಡುಂ [illegible] । ದಾರ ಸಂ [illegible] ಪಚಂಬುದ್ಧಿದಾ [illegible]
ದಾನೆ ನ [illegible] ಷಾ ತು ಡ ಸು [illegible] ರುಂ [illegible] ಯುಂ [illegible] ತನ [illegible]
ಬುದ್ಧಿಲು [illegible] ಂಬುದ್ಧಿಲನು [illegible] ವಾ [illegible] ವಚ ನಂಬು [illegible]

[illegible] ವಿ [illegible] ವಧವಂ [illegible] ಂಬುದ್ಧಿಲಿಂ [illegible]
[illegible] ಗಾ [illegible] । ಖಾಂದಿ ನಾಂ [illegible] ಂ [illegible]
[illegible] ಂಪ್ರ [illegible] ವ [illegible] ತಡುದುಂ [illegible] । ಖಾಂದ
[illegible] ನಲ್ಲಸು [illegible] ರು [illegible]
ತ ವ ಯು [illegible] । ಖಾಂರದನು [illegible]
[illegible] ಂ [illegible] ಸ [illegible] ದ [illegible] ದು —
[illegible] । ದಾ [illegible] ಂ [illegible] ತದು [illegible] ರ [illegible]
ಡಂ [illegible] ಖಾ [illegible] ವ [illegible] ಗ [illegible] ದವಿ [illegible]
[illegible] ವ [illegible] ತವಂಬುದ್ಧಿಲದಾ
[illegible] ಂದ್ರಿಂ [illegible] ದಾ [illegible] ವಿ [illegible] ವುಂ [illegible] ವುಬಿದೆ ಬು [illegible]

೧೭೩

[illegible]

೨೫

[illegible]

[illegible]

[illegible]

ಹೊಂದು ಸಕುಬಿದ್ದ ಕಬ್ಬಿನ ನಂದ್ದವೆಂದಲ್ಲಿ। ಯಾದಿ ಅರಸೆಯು
[illegible]
[illegible] 5
[illegible]
[illegible]
[illegible]
[illegible]
[illegible]
[illegible]
[illegible]
[illegible]

ಪಿಬ್ಬಿಬ ಬಾಲುಸಿಬಾಬಿ [illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]

ರ ಪ್ರಿಯದ [illegible] ದಿ ಯುರ ಸತ್ತ ನವಿರಾ। [illegible]
[illegible]
[illegible]
[illegible]
[illegible] ೧
[illegible]
[illegible]
[illegible]
[illegible]
[illegible]

೧೭೩

ಧನ್ವ ಪ್ರಪಂಚ ಮತ ಹಿಡಾಲರಿ ಬಪ್ಪ ॥೫೩॥ ಇತ್ತ ರಂತ್ರ [illegible]
ಠ [illegible] ರು ಲು ॥೫೪॥ ತ [illegible] ಪರಂ [illegible]
[illegible] ಮಾ ಪ ತಬುದಿಡಿ [illegible] ಯಾ ಸವಂಬಿ [illegible]
[illegible] ಯಾ ಮ [illegible] ಯಾ ವ್ವ ಸಂ ಮ [illegible] ವ [illegible] ಪ ಹಾ
[illegible] ಮನ ಸಮರಂ ಬಪ್ಪ [illegible] ಪ್ರ [illegible]
[illegible] ದ [illegible] ಬಪ್ಪ [illegible]
[illegible] ಪರಿ [illegible] ಪತ್ರ ಮ [illegible] ॥೫೫॥
[illegible] ರು [illegible] ಪ [illegible] ದರಿ ರಪ್ಪ [illegible] ಬಪ್ಪ
[illegible] ಲ [illegible] ಬಪ್ಪ [illegible] ಬಪ್ಪ [illegible]
ಬಪ್ಪ [illegible] ಶ [illegible] ವ [illegible] ಲಪ್ಪ

[illegible] ಯಾ ವ್ವ [illegible] ಯಾ ವ [illegible] ವ ಸವಂ [illegible] ॥೫೬॥ [illegible] ಪ [illegible]
ಯ [illegible] ರು [illegible] ಮಾ [illegible] ವ ರ ಬಿಂ ಪ್ಪ [illegible] ವ ತ [illegible]
[illegible] ಬಿಂ ಪ್ಪ [illegible] ॥೫೭॥ [illegible] ಮಾತ್ರ [illegible]
[illegible] ಯ ಮ [illegible] ಯ [illegible] ಯ ಮ [illegible] ಬಿ ಬಿ [illegible]
[illegible] ಬಪ್ಪ [illegible] ಬಿ [illegible] ಬಪ್ಪ ಯಾ ಪ [illegible] ಬಿಂ ಪ್ಪ [illegible]
[illegible] ಯ [illegible] ॥ ಪ [illegible] ಬಾ [illegible]
ತ ಪ್ಪ [illegible] ರು ಯ [illegible] ರ [illegible] ಬಪ್ಪ [illegible]
ಲ ಮ [illegible] ರ [illegible] ಬಪ್ಪ ಲ [illegible] ಬಪ್ಪ [illegible]
ಯ [illegible] ಯಾ [illegible] ಯ [illegible] ಬಪ್ಪ [illegible]
[illegible] ಬಪ್ಪ [illegible] ಬಪ್ಪ [illegible] ಬಿಂ [illegible] ಮತ್ತೆ

[illegible] ನಾ ವ [illegible] ರು [illegible] ರಿಂ ತ್ತ [illegible]
[illegible] ಯ ದತ್ತ ಪ ಲ [illegible] ಪ [illegible]
[illegible] ಬಪ್ಪ [illegible] ಪ [illegible]
[illegible] ಯಾ [illegible] ಸ [illegible]
[illegible] ॥೫೮॥ [illegible]
ರ [illegible] ॥ ಪ ॥ [illegible] ಯ [illegible]
[illegible] ರ ವ [illegible] ರು ॥ [illegible]
[illegible] ಬಪ್ಪ [illegible]
[illegible] ಬಪ್ಪ [illegible]
ವ ಪ [illegible] ದ [illegible] ಬಪ್ಪ [illegible]

ಋಂಶ | ವಾರಂಸಂ ಇಹಸ [illegible] ಬಿಟ್ಟಲಿ [illegible] | ತದರಂತ್ರಿರ
ಸರವ [illegible] | ರಾಯ ಇಇ [illegible] ಚಾತ ವಿಇ [illegible] ತಾರಿ
[illegible] ಂಡ [illegible] ವಾರ [illegible] ದ [illegible] ಸ [illegible] ರಯ | ದ [illegible]
ವ [illegible] ಂಬ [illegible] ರಗಾರ [illegible] ಚಿತ [illegible] ಬ [illegible]
ಚಿಧರ [illegible] ವಿಧಾಂ | [illegible] ರ [illegible] ಸುಧಾರ [illegible]
[illegible]
[illegible]
[illegible] ಂ ಬ [illegible] ಲ [illegible] ಂ [illegible] ಲಂ [illegible]
[illegible] ಲುವ [illegible] ಂ [illegible] ತ [illegible] ಂ [illegible]
[illegible]

[illegible]

[illegible]

೧೭೬

ಶ್ರೀಗಂ ನೆವರಿಸಿ ಶ್ರೀವ೭೭ರಂಗ ಪಲಜಂಗಳಂಪ
ಲಿ ಶ್ರೀಅಗಲಲ್ರಿದುನುರವಂಬ್ಬು ನೆಲಹಿಗ ೭ಲಿ
೭ ಸುಕ್ಷಠಂಬ್ರು ನಂದ್ರಸ್ವರಾ ಜಾ ರಾಜವಂದ್ಗಿರ ದಾನ್ವಿ
[illegible]

ದ್ರವ್ಯಂ [illegible]

[illegible]

ಅಂ [illegible]

[illegible]

[illegible]

ಸಂಬದ್ಧ ವರಿಂದ್ಯೋ ಅದೆ ಸಂತರಂಬ್ಯ ನಿಜ ಗಿವಿದ್ಯ ತ್ತು ವರ್ಯಾವಾಂ
ಷುಣಿ [illegible] ಸಿಂಬ್ಯ ಲುಸು ವುಯ್ಯ। ಪೊಲಿ ಕಾದಿ ಪಾ
ರವುಲ [illegible] ಂಬ್ಬಲಿ ಸುದು। ಖಾವವಿಯ್ಯಲು ದಲಿ
[illegible] ಯಾಧವಾ ಸುವ ತುಂಡಿ ಧಾ ಮುಖ್ಯಂಡಗ್ಗೆ ಸು
[illegible] ಯಾ ಗಲಿ ಸರಾ ಸರ ಸ ಶೆ ಖಿ ತಂಬ್ಯ [illegible] ನಿ।
[illegible] ವಣ್ಣಂ ಖಾಧಿಗ ವಿಂಬ್ಯ ಲುಪೂ ಮುಂಬ್ಯ [illegible] ರಾ
ಷಂಸ ವ ತರು ತ್ಯೈ ಶ್ಯ ಲ್ಲಿ ವತ್ತು ಸು ಮುಂಬ್ಯಲಿ ಸಂಬ್ಯಂಪ್ರ
[illegible] ಮವಂಪ್ಯ। ತುಂ ಜಿನ ಕಾರಾಜು ಮೂಡಿತ್ಯೆ [illegible] ನಿ
[illegible] ಖಿ ಪುಯಿವು ಜಿನಿ ಹಾರಿ ಯಾ ಪುವುವ [illegible]
[illegible] ಪ್ಯ। ಖಾ ಸು ತು ಶೆ ಖಿ ಖುತ್ತು ಜಿ ಸೆ ಧಿ ಪ ಗ್ಯ ವಗ್ಯ

ಬ್ಯ ವಿ ವಿದ ದಿಶ್ಯಾ ಧಿ ಶ। ಸಂಘುಂಬ್ಯ ಸಾರ್ಯವಿಚಾರ ಪ [illegible] ರಾ ಖಿಕ್ಯ ತ್ಯಂಬ್ಯಲವಾ
ಸು ವಿದಾಂ ವಿ ಅರಿ ಬು ಸಿ । ವಿ ನಿಶೆ ಗಾಂದಾಸ ವಾಂಬ್ಯ ಕಾರಿದಿ ಖಿ ಶಿ [illegible] ತಾ ಗುವಾಂ ರಲ
ಪೆಗ ಗಿಖಿಂಬ್ಯ ರಾಯುಂ ಡೆ ಶ। ಕ್ಯಾ ಲುವ್ಯ ಸಾಂ ಲಿಸೆ ಪ್ಪಿ ಸೆರು ವಗಿಸ್ಯ ಗ್ಯ ಪೆ ಗ್ರಿಂ ತರಾ ಭಿಗು
ದಿ ಬಿ ಪ್ಲ ವಂ ಗ್ರಿ ಶೆ ಗ್ರಿ ವಿತ ರಿತ್ತಂಶೆ ರಿಂಬ್ಯ ರಾಯಂದ್ದ ಪ್ಯಾತರು [illegible] ರಬಲೆಂಬ್ಯ ಸು
ರಾರಿ ಶಿ ಗಿದ್ದ - ಶರಂ ಪ್ರ ರಿದಾಂ ವಿ ಜಾ ಪ್ಲಂಬ್ಯ ಸು ಶೆ ಶ್ಯ ಪ್ಲ ಘುಶೆ ಶಂ ಖ್ಯಂ ಬ್ಯ [illegible]
ಜಿ ತಂಬ್ಯಲು ರತ್ತ ಮ ರಾಂ ಬ್ಯ ಲಿ- ಸು ಶೆಂ ಖಿಂ- ಬ್ಯ ಲಾರಶೆ ಬಿ ಗ। [illegible]
[illegible]
[illegible]
[illegible]
[illegible]

[illegible]

ಸ್ವರೂಪ ಬೋಧಕ ಪ್ರತ್ಯಂತಂ ಗ್ರಿಯಾನ್ತಿ ಶ್ರುತಾ ತೋತಾ
ರ್ಥ ಸಂಬಂಧಕ ಕದುಂದನ್ನೆ ಪ್ರತ್ಯಕ್ಷಂ ಸ್ವಕ ಶ್ರುತಾರ್ಥ
ಬ್ರಹ್ಮ ಸ್ವರೂಪ ನಿರೂಪಣ ವಿಷಯ ಪ್ರತ್ಯಂ ಶಬ್ದ ಶಕ್ತಿ
[illegible] ಶಬ್ದ ಲಕ್ಷಣವ ಶ್ರುತಿ ವಾಕ್ಯ ಪ್ರಂ ಬ್ರಹ್ಮ ವಿ
[illegible] ಸಂಬಂಧ ಯವಾಕ್ಯ ಪ್ರತಿಪಾದ್ಯಂ ತತ್ವಾರ್ಥ [illegible]
ಬ್ರಹ್ಮ ಶ್ರುತಿ ವಚನ ಪ್ರಮಾಣ ತತ್ವ ಶ್ರುತಿ [illegible] ಬ್ರಹ್ಮ
[illegible] ತತ್ವ [illegible] ಸಿದ್ಧಾಂತ ಪ್ರಸಂಗ [illegible]
[illegible] ವಿ ಭೇದ ಪ್ರತ್ಯಕ್ಷ ವರ್ತ [illegible]
[illegible] ಶ್ರುತಿ ವಚನ ಪ್ರಮಾಣಂ ಬ್ರಹ್ಮ ಲಕ್ಷಣ
ಕರ್ತೃ ತ್ವ ವಿಚಾರಂ ಬ್ರಹ್ಮ ಕಸ್ಯಂ ದ ದಿ ಯಾಸ್ಯ [illegible]

[illegible] ಶ್ರುತಿ ಪ್ರತ್ಯಂ ಪ್ರಮಾಣ ದಿಯಾಂ ಶ್ರುತಿ [illegible]
ಕಕ ದಂ ಬ್ರಹ್ಮ ಲ ದಿರ್ಗ ದಂ ಬ್ರಹ್ಮ [illegible] ಲಂಸ್ಥ ಶ್ರುತಿ ಪ್ರಂ ಬ್ರಹ್ಮ [illegible]
ವಿಷಯ ದಕಂ ಬ್ರಹ್ಮ ತಸಂಸ್ಥ [illegible] ವಿಷಯ [illegible]
ಶ್ರುತಿ ಯಂ ಬ್ರಹ್ಮ ನವ ಸುಧಾದಿ ಪ್ರತ್ಯಂ ಬ್ರಹ್ಮಂ ಪ್ರ [illegible]
ಯಾಗ [illegible] ತಕಂದ್ಧ ನ ಲಪ್ತ ಕಾರ್ಯ [illegible] ಯಂ ಬ್ರಹ್ಮ [illegible]
[illegible] ಯೂ ಕವ ವ [illegible] ಧಂಲ ಪ್ರ ತಲ [illegible]
ಂತ [illegible] ದವಂ [illegible] ತಿವ ಧ ಕು ಯ [illegible]
ವ [illegible] ಪ್ರವ ರ್ತಿ ಂ ಪ್ರ ನಂ ಯಂ ಬ್ರಹ್ಮ ಂ ಡಸ್ಥ ಕ [illegible]
ಖಿರ ವಂ ಬ್ರಹ್ಮ ವಿಸ ಜ್ಞಾರ ವಂ ಬ್ರಹ್ಮ ವಾಕ್ಯ ಪ್ರಮಾಣ [illegible]
ಂ ಬ್ರಹ್ಮ ಕ ತಸಂ ದ್ವಿ ವಿ [illegible] ದಿ ವ ಡನ್ನ ಂ ಬಿಂ ತತ್ವ ಕಂ ಬ್ರಹ್ಮ [illegible]

ದ್ದ ರು [illegible] ರಂದ ದ ದ [illegible] ಶಾಲೆ ಕಂ ಬ್ರಹ್ಮ ದಿ ಂ ಶ್ರು
ಲಾ [illegible] ಭಕ್ತ ಕಂದ್ಧ ಕಂ ಡ್ಡ ನ ವ ಪ್ರ ತ್ಯ [illegible] ಸ್ವಂ
ಸ್ವರೂಪ ವಂ ಶ್ರುತಿ ವ ಯ ಕ [illegible] ಯಾ [illegible] ದಿ ವ [illegible]
ಧರ್ಮ ವಲ ಶ್ರುತಿ ಂ ದ್ದ ಗುಣ ಗುಣ ನಿ ನಿಂ ದ್ದ [illegible]
ಸುರು ಪ್ರ ಸ ದಿ ವಂ ಬ್ರಹ್ಮ ಕ ತಂ [illegible] ಮಾ ಕ [illegible]
ರಂ ಲು ಸ ವಿ ರ ಯ ಸ ದ ಂ ದ್ದ ಪ್ರ ಂ [illegible]
ನ ಕ ಕ್ಷ ಹ ಧ ರ [illegible] ತತ್ವ ಷು ಖಾ ರ [illegible] ವ
ವಿ ಕ ಯಂ ಬ್ರಹ್ಮ [illegible] ತ ರ [illegible] ರ ಧಾ ರು ಲ ಕ ನ ದ
ಲ ಖ ದ ಯ ವ ರ [illegible] ಂ ಬ್ರಹ್ಮ ಕ [illegible] ಖಿ ವ [illegible]
ಬ್ರಹ್ಮ ನಾ [illegible] ಂ ಬ್ರಹ್ಮ ವ ಲಂ ಯ ಪ್ರ ಸ ಯ ವೆ ಸ ಕ ಮಂ

ದಶಕ ಮುಖದಿಂ [illegible]

[illegible]

[illegible]

[illegible]

ಧ್ವ ಕ್ಷೇಮಾರ್ಥಮೇಕಮೇವಂ ಸಹಾ ಶಿಷ್ಯೋಪಾಂಗಾರೇಕಂ ಪ್ರೈ ೫
[illegible] ಶರ್ಮ ತ್ರೈ ಶ ತ್ರೈ ಸ ರಾಜ ಕ್ಷಗ ಣ್ಣಂಸ್ಥ ತ್ರಂ
[illegible] ಯಾ ಸ್ವಾಭಿಕಂ ಬಸ್ತು ಭಕ್ತಿ ಸ್ಯಾಸ
[illegible] ಚಿತ್ತಿ ರಾಜಂಬ್ರು ಹ್ಯ ಯು ಕಶ ಜ್ಞ ತ್ರೈ ೫
[illegible] ಯು ಕುಟುಂಬಕ ರಂಬಸ್ತು ಸ್ತ್ರೈರ ವಲ್ಲಿ [illegible]
[illegible] ರಾರಾ ಪ್ರಾ ಯು ಲ್ಲಿ ಲ ಪಾಕ ಸ್ತು ಧು [illegible]
[illegible] ಸಂಪಾದ್ಯಕ್ಷಾ ವ್ಯಾಪ್ತಿ ಪಾದ ಕಂಬಸ್ತುಲ ಸೇಕಂತ್ರು ಮಾವಾ
[illegible] ಸ್ಥಂಬಸ್ತು ಕ ಸ್ಥಾಪಾಂಬಸ್ತುಲಾಬಿ ಪ ಶಿಂಬ್ರು [illegible]
[illegible] ದಾಲಂಬ್ರು ಮಾ ಶ ರಾಜ್ಯವಾ ನಂಬಸ್ತು [illegible]
[illegible] ಬಸ್ತು ಬಿಪ್ಪಿ ಕ ಬಿ ೭ ಯು ಕ್ಷ್ಮಂ [illegible]

ಮಗಿತ್ತೀ ವಿಶಿಷ್ಟಮಾಲಂದ್ವ ಘಾದವಮಸ್ಥಾನ ಸಂಬಸ್ತುಲಂ [illegible]
ಬಾಸ್ಥಂದ್ವ ರಾಜ್ಯ ತ್ರೈ ಯು ದು ಯುಂಬಸ್ತು ಮಾರಲಾಂದ್ವಿ ತಿ ರ [illegible]
ಲ ತ ನ ಮಾಮಾಂ ಪ್ರೈ ಲ ಲ ನ ಪ ಬಿ ಪ್ತು ಮಾ ನಾಂ ತ್ರೈ [illegible]
ಬಿ ಗು ಬ ಪ್ರು ರ ತ್ತ್ರೈ ಪಶ ರಾ ಮು ಕ ಶ್ರೀ ನಾ ದ ಮು ಂದ್ಧ [illegible]
ಸಮ [illegible] ಪ್ರುಮು ಹಾ ವಿ ಘ್ರಾತಿ ಸಸ್ಥಾರ ಸ್ಥಾಂಬ್ರು ತಾಂಬಸ್ತು ಸರ್ವಸಂಪ್ರು ಸಹ್ಯಾ [illegible]
ಮಂದ್ರಿ ಮು ಪಾ ಘ್ರಾಕ ಕುವರು ಪ [illegible] ದುರ್ಕ ಮೈಗ [illegible]
[illegible] ತ ಕಂಬಸ್ತು ಲಾ ಬಿಂ ರು ಸೈ ಗಾ ನ ಂದ್ವ ಕ ರಾ ಗಿ [illegible]
[illegible] ಲು ನ ವ್ಯ ನಾ ಬ ಸ ದ ಕಂ ಬಸ್ತು ಕ ಲು ಮು [illegible]
ರಾಮಂದ್ವ ರ ಶ್ರೀ ಘ್ರಾ ತಾ ತ್ರ ಪಾ ರಾ ದ್ಯ ಕು ಷ ವಂ ಬಸ್ತು [illegible]
[illegible] ಪಾಂದ್ಧ ವಾ ತ್ರೈ ಪ್ರಾಂದ್ವ ವ ದಂ ಪ್ರು ದಿ ರಾಮ ತ್ರೈ ರಂ ಗ್ಲ [illegible]

[illegible] ಮಂದ್ರ ಬ ಮ ಸ ಂ ಗ್ರ ಮಾಂ ಬಸ್ತು ಲಂ ಬಿ ಶ್ರೀ [illegible]
[illegible] ತ್ರೈ ತ್ಯ ಂ ಶ್ರೀ ತಿ [illegible]
[illegible] ಕಂ ಬಸ್ತು ತ್ರೈ ಾ ಂ ಬಸ್ತು ಂ [illegible]
[illegible] ವ ತ ದ ಧ ಕ ಧ ಕ ಧಾ [illegible]
[illegible] ಂ ಪ ಶ ಸ್ವಾ ಶೀ ತ [illegible] ಲ ಚ ರಾಮಂಬಸ್ತು
[illegible] ತಿ ೭ ವ ತಿ [illegible] ವ ದ ರ ಮು
ಗಾ ವ ಬಿ ಯು ಂ ಬಸ್ತು [illegible]
[illegible] ತ ರ ಮ [illegible] ರಂ ಬಸ್ತು [illegible]
[illegible] ಬ ಮಾ ಂ [illegible] ಯು [illegible]
[illegible]

ಲಯಯುಸು ಭ್ಯಾಸಃ ಶ್ರೀಕೃಷ್ಣಂ ಕ್ಷಾರಿರುವ ಹಾಚ್ಛಾಲ ಸನಾರ[illegible]ದ
ರಹಾವಿಶ ।ಪಲಗ ಕೃಷ್ಣ ದ್ರವ್ಯ ತನ ತಾ ದ್ರವ್ಯಗ ಸ್ವಾರ್ಥರ[illegible]
ಖರಿದಶರಂತ್ರ ರಾಬಿತಾ ತ್ರಾಥಿರಾ ॥ ॥ ಮಾಡಿ
ಕೃಷ್ಣ ಮಾತೆ ಪುವತಗ । ಸಂಸ್ಕೃತಫಲವ ರಾಯಾತ್ಮಾನು
ವ[illegible]ಹಾಜಪ ಸುಶಿತಂಬ್ರಿಗ ಸ್ವಾಂತ್ರಿ ಪರ್ವಂ ಬುದ್ಧಿಗಂ ದದ್ದು

ಸಂಜ ಪ್ರದಕ್ಷಿಣ ನಗ ಉಚಾರವಿಸು ।ದವಿಕಾಲ ವಿಪ್ರಶ ಜ ಪ್ರಗಾರನ [illegible] ವವಾವಿವಾರ ರದಾ [illegible] ತ್ರಿ ಕಿ
ಹವಪ್ತಾ ತಿಗ ನಪ್ಪರ ತ್ರಿ ತಗ [illegible] ಖವ ದುಃ ಖಿಖ ಯವ [illegible] ಬಿ ಗರಾರಾಗಾ ಶ್ರಿ ದಾನ
೭ ॥ ॥ ಪ್ರಕೃತಿ ಪ್ರಯಸ್ಥಿ ಯೋಗ ಪ್ರಕೃತಾ ತೃರವ್ಯರಾ [illegible] ತ ವ [illegible] ಯ ಪದಾ
ಪ್ರೀರಾ ।ರಂದ್ವವತ್ರಾಗ ॥ ॥ ಸದ್ಯ [illegible] ।ಖ ದಿ ಶ್ರಿ ವಂದುಂ ಕ್ಷವ [illegible] ವಿ ವಿ ತ್ರಿ [illegible]
ಪ್ರಧವಾ ಶ್ಯಾವನ ವಸು ॥ ॥ ಶ್ರೀಕೃಷ್ಣ ।ವಗರಂವ ನ್ತ್ರ ॥ ॥ ನ್ಯ ದನ್ನರಂ ಖ್ಯಾಶ್ರಿ

ಮಹಾ । ನಕ್ಷತ್ರ ಶ್ರೀ ಕೃಷ್ಣ ತಶ ತ್ರಿವಿ ದಿವ ಪಲವೆ ತ್ರ್ಯಂ ನತ್ರಿ ಶ್ರೀಷ್ಮಾ
ಪೆರಾ ಶ ರ್ಯ । ನಷ ರ ಯೋಗ್ಯ ನಂ ಗ್ರು ವಿ ತಾ ನ ನ । ಮಂವ
ಸ್ವಾಂತ್ರಿ ಬತ್ರಿ ನ ನದಾತ್ರಿ । ವಿಕೃತಿ ರಹಿತ ವಮಾ ತ್ರಿ ಗ
ಮಾತ್ರ್ಯಪ್ ತ್ರಿ ಖುದ್ದೀರ ರಾಧ್ವರ ಪರಾ ಜಿತಿ ತೃ [illegible]
ವಂ೬೩

[illegible]

ಶ್ರೀ ಸ್ತು ಬಿ ತಾತ್ಸ್ಯ ತ್ರಿಪುರ ಗಂಕ ಬಾ ತ್ಯಾಂಡ್ದನ ಥಾ ಪ್ಸೈ ಶ್ರೀಲ
ತ್ಲ್ಲ ೩ ಯಾ ಳ ಯ್ಲ್ಲ ಸ ಮಧಿ ಕ ನಾಂ ಮೂರ್ತಿ ಖ್ಯಾಂಡ್ಡಿ ದ ಕ್ರಮ್ಮ ಕಂಡ್ದ ನ
ಪ್ರಾಳ ವಿ ದು ರಾ ಲ ಕ್ಷ್ಮ ಣ್ಹಾ ಜೀವಂ ಬು್ಪ್ಸ ನ ಮ ಚ್ಛಿ ಗಂ ಧ್ಯಿ ಮಾ ರು
ಪಾ ಶಗಂ ಬು್ಪ್ಸ ಕಂ ಶ್ರು ಹ ಲ ಖಾ ಪಿಂ ಪ್ಸು ಚು ಗಾ ರಿ ಕಿಂ ಖೂ
ಗಂಕ ರ ಂ ಚ ಯು ಚು । ಸ್ಸ ಪ ರಾ ಯು ರಾ ಯು ತ್ರಿ ಸಂ ಖಿಂ ರಾ ಯು ಲ ಕ್ಷು
ನ ಪ್ರ ಸ ಶಾ ರ ವಂ ಬ್ಬ ಗಾ ನ ಕ ಲ ಸಂ ಪ್ಪುದ ಲಾ ನಂ ಗ್ಗಿ ।
ಪ್ರೂ ಗಾ ಧ ಶೋ ಷ್ಣ ಗಂ ಬ್ಬ್ಯ ಲು ಸು । ಬಿ ರ ಮ ನಂ ಶ್ರೀ ರಾ ಷ
ಕ ಪ್ರೈ ಧಂ ಬು್ಪ್ಸ ನಂ ಶ್ರು ವ ತಿರ್ಗ ಲು ಚುಂ ಡ್ಡಿ ರಾ ಯು ಸ್ಪ ನಾ ಡು
ಶಾ ಸ್ತ್ರ ಭ ರ ತ್ರಿ ವಿ ಗಾ ನ ವ ಕ್ಯಾ ನ್ನ ಲು । ಬಿ ತ ಸ್ವಾ ಶ್ರೀ
ರಾ ಯು ಬಿ । ೩ ಭೀ ರು ಕ್ಷ ಖಂ ಶ್ರೀ ಂ ದ್ರೆ ಕ ಲ ಶಾ ಯು ಶ್ರೀ ।

ತಾ ಲ್ಯ ರ ಬಾ ತ ಲ ರಿ । ಲಾ ಶ್ವ ಕ್ಕೆ ಶ್ರೀ ಯು ಸ ಮಂ ಯು । ಕ್ಷೇತ್ರ ಶ್ರೀ ವ ಭಿ ತ ರ ಯ ಸ್ತ್ರಾ
ಂ ಡ್ಡ ತ್ರಿ ಪ್ಪಾ ಬ ತ್ರಿ ಷಂ ಬು್ಪ್ಸ ಕ ಮಂ ಶ್ರೀ ಬ್ಬ ಲ ಕ್ಷ್ಮಂ ಬು್ಪ್ಸ ಕ ಂ ದ್ದಿ ಮು ಪಾ ಸು ರ ಲ
ಯುಂ ತ ಶು ಕು ಡ ರಾ ಲ ಲ ನ ವಿ ನಾ ಷಂ ಬ್ರಿ ಕ ಪ ೩ ಪ್ರ ಚ್ಛಿ ತ್ತಿ ಕ ಯು ಸ್ಸಿ ಸು ದಿ ಬಿ
ರ್ಸ್ಸ ಪ್ರ ಶಾ ರ ಂ ಬ್ಬೆ ಕಂ ತ್ರಿ ಕ ತಿ ಕ್ಕ ಯು ಲ್ಲಿ ತ್ರಿ ವ ತ ರ್ಗ ಕಂ ಬು್ಪ್ಸ ಯು ನ ನಂ ಬ್ರಿ
ಂ ಸ್ಸಾ ರ ದ ವಾ ಘಾ ತ್ರ್ಯ ಲ ಕ್ಷು ಮ ಕ್ಕ ರ ನ ಯು ಪ್ರ ಚು । ಗಾಂ ದ್ದಿ ಡಿ ವಿ ಕ ಕಿ ಸ್ತ್ರಾ ಷ
ತ ಸ್ತ್ರ ಯುಂ ಬು್ಪ್ಸ ಕ ಡಿ ವ ಬ ತ್ಯೆ ಪ್ಪಾ ಜ ರಂ ಬ್ಬ್ಯ ಲು ರ ತಿ ಧಿ ತ ವ ರ್ಗ ಗಂ ಬು
ಂ ಬು್ಪ್ಸ ಕ ಕ ಡ ಪ್ಪು ಚು । ಸ್ಸ ಪ್ಸು ಗಾ ರಾ ಧಿಂ ಪ್ಸು ಚು ನ ಮ ನ್ನ ಶಾ ರ ಜ ಕ
ರ ಪ ಕ ಡ ಕ್ಯೆ ಪ್ಪ ೩ ವಂ ದ್ದಿ ರಂ ಬು್ಪ್ಸ ಕ ಕ್ಷುಂ ಬಾ ರ್ಗ್ಯ ಯು ಷ ಬಿ ಳ
ರಾ ಯು ನಂ ವಿ ತ ವ ಮಾ ತ್ರಿ ರ್ಗ ಶ್ರೀ ರು ತ ಬ್ರಿ ಗ ತ ಶ್ರೀ ಮಾ ಧು ನಂ ರ
ಕಂ ವ ಯು ರಾ ಂ ನ ೩ ಕ್ಯೆ ತಾ ಂ ಜ ಪಿ ರಾ ಯು ಶ್ರೆ ಕ್ಕೆ । ಬಿ ತ್ರಿ ಷ್ಪ ತ್ರಿ ।

వయుళ
చనగం(పి)రంజరి
త్రిరవ్యనతిరి
వి౦త్రి వ్యభ్ర
ప్రరమపురు(వి)త్రి
(వ)వ త్రిల్యఖ
భి ౦బున్నలగావి
శ్రరవయద్రి వృత్తి
దిరర ఇవ్ర-
వయనతి భ

గోదధర్మస త్రి (శ్రీ) భవంబున్న నూరంద్దంగ్గసంద్ధి ననన
ంయు న జ పంచన్న త్రిళత్త్సుమ వళంబున్నళ స్యభితా
లితారహితవయు గా౧నా శశ్వవయునవ గంశవత్రి-
శ్చేశ్రువి(శ్రు)శతంబున్నవి శ్రీయవయుపాంది నావి
ంబ్రివరదయారసనిఖ శ్రీరవయశ్శైర౧౧వయారంజవ
ల్యానవ(వ్య)సచ్చంత్తవ స మయానద్దంబున్న నంద్దియం
ంబ్రిశాంబ్ల భ్రశఙ్వనె ష్మనంబుఖ్ఖనకె కమ్ముశ్మిం దమిలిశ
శారస బద సుమర త్ర్యాఖంత్స ధుసనసరి౧౧గా౧౧రావయు
వులు(భి)దవయులు గారులు గంగుధ నల(విగ్ర)దివయుగారు-
శనుక్రశవయనవి ంచన్నచా తప్పిశ౧౧కన భూదయ

[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]

ಸಂಶೆ ಸುನೆತ್ರೆ ವಂದಮಸವಂದಾಭಾಸಂದ(ಸ್ರಿ)ಸಿ(ನಿ)ದೊನಂ.
ಧನ್ಯಶ್ರೀವೃತಿ ಪ್ರಖರ ಪಂದುಡ್ದ । ಬಿರ(ಪ್ರ)ಸ್ತ್ರಿಯಂನೆನುಷೃಷ್ಟ
ಧ । ಪಂದುಹು ಸ್ವನೆ ೦ ಠಸಿಜು ಪ್ರ [illegible] ಸಾಲಂಹು । ಅ
[illegible]
[illegible]
[illegible]

౧౯

షుల వేర స ప్రకృతి వికృతి త్వము బాం। గ్నక రయాండ్ల
స త్వము శ్వవముం। దాం తి రయుగ లఱిశ ము తి
త్రిత్వాంత్ర బాధ। వ్యక్త గతి బాండ్లడు [illegible]
[illegible]

[illegible]

[illegible]

ಲಿತು ಲೇಪ್ಯವಿಕೆ । ರ್ಚಡಿವ್ಯವಸನ್ಯ ಶ್ರಿಂತ್ತು ಹಾಠಿದಿ
ಜ್ಞ ಪ್ಯಪ್ತಿ ಸತ್ತ ಮುದಲತ್ತೂರ್ಗ ಗೃವೆ ಗವಿಂಗ್ರೆ ತಾಗಿತ್ತೆ
ಶ್ರವ್ಯ ತಮದ್ದವ ವಂರ್ಕವಂದಗೆ । ನವುಂರ್ಕವಿ ಕ್ರೊಂ
ರಾಪ ಮುಂರ್ಕವಿಂ ಪ್ರಾವಿರಿರ್ಕ ತರ್ಕವಂಪ್ಪ್ರಸುರ್ಕ ಯಿರ್ಕವಿ
ಸಹಾರಣ್ಯರ್ಕಸಿ ಪುಸರರ್ಕ ಯಿವಯಾಲಿ ಪ್ರಿಭ್ಯಾದಿ ಪ
ಶ್ರಾಮ ತ ಶಿ ರ್ಪ ರ್ಕಂರಾದಶ್ಚಿತಿ ದ್ರಾವಂ ಂಗನ್ನಂತ್ತ್ರಾ
ಲದುಂ ವಿಂಗ್ ನಾರಿಧಾ ತ್ಯ । ರ್ಕ ಶಿ ಕಿ ಕ್ಕಾ ಜಿಗ್ರಾ [illegible]
ತ್ರಿಂದುಸು ವಾ ತಿ ರ್ಕ ಷ್ಣಿ ವ ಧು ನು ಾದ ರ್ಕಂಗ । ಭ [illegible]
ತಂಂ ಗಿಾ ವಿಂದ್ದ ಪ್ಪಾರ್ಶ್ಯಧ ಸುಖಾಶಿ ಸಾ ತ್ಯ್ಗ ಗವ

ವಾತ್ಯ್ಗ ಗೃತೆ ನಸಕ್ರ್ಯಮುಂರ್ಕಂದ್ದರದಾಂರ್ಕಸು । ನಶ್ರಿವಂದರ್ಕ ರಾಯಂತ್ಪ್ಲ [illegible]
ಲಸತ್ತಿಂ । ಖೆರ್ಕ ಶನವಚ ಯಂತಲುದೆಛ್ಛಿ ರಾಯ ಬಾಂರ್ಕ ಸುಕೆ ಸನ ಗಿಾಂ [illegible]
ದರಗಿಂದ್ರೈ ಕೆ ಸಾಂವಿ ಸುರ ಸಂ । ಧುವಂರ್ಕರ್ತ ಛಿರಾಯ ಪೆಯರ್ಕಿ ರಿಂ ಛ್ಛಿ [illegible]
ಸಿ ನಿರಿತ್ತಾಂ । ತ್ತ್ರಾ ರಂ ಖ್ಯ ರ್ಕ ರ್ಕ ತಿ ರ್ಕರಾಗಾ । ತ್ರೈ ಠಿಂ ಗ್ರಿತ್ರಡಾ ತ್ತ್ಯ ದಲ [illegible]
ಮುಖಾಶ್ರಿ ವರಲುಕ್ಯ ಸಿಂಹ ತ್ತ್ರ । ಗಾತ್ಯ ಘ ಪ್ಯ ರ್ಕ ಖ್ಯ ಗ್ರ ರ್ಕ ದ ಶ್ರಿಂಯಂ [illegible]
ತ್ರ್ಯದಲ ತ್ತರಾಂ ವಿಾ ದರರ್ಗ ಗೃದ ಗೃವರ ಸ್ಥಾಂರಾ ಪಯ ಡೆರ್ಕನ ಪ್ಯಿಂ [illegible]
ಯುಂತ್ತು ಗತೆ ಗ ಟ್ರಿ ಶಾತ್ರ ತ್ತ್ಯ ನಾ ಲು ತುಂದಶ್ವರಧ । ಕುತ್ರು ರ್ಕ ಶ್ರಿ [illegible]
ಹಾಲವಯು ನಲಧರರ್ಕ ಶರುಸಾ । ರ್ಕಲ ರಾಯ ಹ್ಯಾ ದ ರಾಯ ಾ [illegible]
ಗರೆಂದುವಂ ಶ್ಯಂಖ್ಯ ರ್ಕವಾ ಘುದಿ ಪ್ಯ ಡರ್ಕ ಗಿ ದಾ ಧ ಗಂ ಖ್ಯು ಜ [illegible]

ಖ್ಯ ರ್ಗ । ಪ ರ್ಕ ವಂರ್ಕ ಸ್ಥುದ ರ್ಕ ಪಲಿ ರ್ಕ ರ್ಕ । ಪ ರಾ ಪ್ಯ ತ್ತ್ಯ ರ್ಕ
ಗ್ರೆ ರ್ಕ ನ ತಿ ತ್ತ್ರಿ ರಲ ಷ ಪಿಂತ್ತು ಮ ತಾ ನ್ಯ ತ್ತ್ಯ ಪಾಂಠಿ ಗೃತ್ಯ
ರತ್ತ್ರತ್ತ್ಯ ರ್ಕಂ ಖ್ಯ ಥಾ ಷ್ಟ ರ್ಕ ಗಾಂಯು ತು ಗ ಗ ರ್ಕ ಗಾ ರಾ ಪಾ
ನಿ ಗ ರ್ಕಾಂರ ಸಿಂ ಹಾ ವ ಪು ರದ ದಾರ ಶ್ರಾ ವ ಮುರ್ಕಿಂ ಛಿ । ಘ
ಪಂ ಖ್ಯ ರ್ಕ ಸು ಗದ್ದ ಕಾಖ ತುರ್ಕ ಖಿ ರ್ಕ ಡಂ ಛ್ಯ ಶ್ರಿ ಲು ರ್ಕ ಾ ಪ್ಯ ತ್ತಿ ।
ಬಿಂ ಛ್ಛಿ ರಾಯರ ವಿ ದಾ ತ್ತ ಮು ರಾಂ । ಮ ರ್ಕ ಶ್ರಿ ಜ ಪಿ ತು ಖ ರ್ಕ
ಲ ಲ ರ್ಕ ದ್ರ ಶ್ರಿ ಗ । ರ್ಕ ತ್ತ್ರ ಖಂರ ದಾರಾಂ ವ ಗಾಯ ರ್ಕ ರ್ಕ । ವಾ
ಸಿ ತಾ ಂ ಸ್ಯ ಗ । ಜಲ ದ ರ್ಕ ಖಾಂ ಖ್ಯ ರ ರ್ಕ ಸ್ಕು ಬಿ ಂ । ದಲ
ವಲ ರ್ಕ ಾ ಪ್ಲ್ಯ ಪಾ ಘು ರ್ಕ ರ್ಕ ಪ ರ ಪ್ಯ ಂ ಖ್ಯ ಶ್ರಿ ಬಾ

೧೬೪

ಸ್ಯೆಸ್ಥಂ। ಮದಮಾರಂಸ್ತನೆಸರ್ವ ದಿವವುಳಿಸನಸ್ತ ಹುಲ್ಲಿದತ್ತಿ ಘಾಥರಂ। ಬುದ್ಧಿದಾಲಂಸ್ಥಂಬ್ಬಿಸೆಪ್ರಿಸಂಬುದ್ಧಿರುಹಾನಾಂಘುಂಗಾಲುಸ್ಯ ಹೆನ್ನುತ್ತುಸಿಗೆ ೧೪ ೧೪ ಲಿಣಾಲಿ ಚಲಿತಧರ್ಮಮು।ಇಲು
ಪಂಸ್ಥಲದಾಲಿ ಬಿಷ್ಟು ಸಂಸಲಾಸ್ಯ ತ್ತುಂ। ಜಲತ್ತು ದುರಸ್ತಿಸಾಪಾಸಲಪ್ತಿ। ಚಿಪ್ತಲಸಲ್ಲಿಸಲಗಿಲದಂಚಿಪ್ತಿ ಸಲಖ್ಖಾಲಿ ತ್ತುಗೆ ೧೪ ೧೪ ಶ್ವರವು ಶ್ರಿಸಖೂ ಲ ಸಂಘುಂಬ್ಬುಲಂಬಿಲ್ಲಿ। ಸಕ್ತೆ ರಸ್ಯರೂಪ
ಪ್ರಿ ಪಲುಂಸ್ಥ। ಸ್ತೆಕ್ಷಿತಾತೆಸೆಬುಜ್ಜಿ ಸಾಂಧ್ಯೆಸಾಂಭ್ಯಿ ಪ್ರುತ್ತಿಸ। ಸ್ವಂಥ್ವ ಖಾರಿಧ ಘಲಸವಲಿಸಲಂದ್ದದಲತ್ತು ೧೪ ೧೪ ವರದ್ವಿಸಪ್ತಿ ಗ್ಯಾಸ ಪ್ರಿಂಪಾಸ್ಯ ಖ್ಯಪ್ತಿ ಪ ತ್ತುಲಿ ಪಲಹಾ ದಿವವಿಸ್ಸೆ ಪ್ರಿ ಗಾಸ್ಯ। ಸರಸಾ
ಪ್ರಿಸ್ತೆಶ್ರೀಸ್ಯಪರದರರಾಂಯ ಸಾನಾ ಜೀವಸಯ ಸಬಾರಸಾನಾಷ। ಯುಖಾಲತಿಸೆ ಸಮಸ್ಯತಾಂಭ್ರಿಸಲಾರುಪ। ಯ ಖ್ಯಾಂಸ್ಥ। ಯಲಚ್ಯತರಾವೃತರೂಪ। ಸಿಸೆ ಮೆದ್ಯಧಸರು
ನಿಂಪ್ರಿದಾತನಿಸ। ನುವವಸ್ಗಿ ಪಿತಾಂಬ್ಬರ ಪಲುಧಲಂಶ್ರೀ। ಯಲನ್ನಿಸಸ್ಯ ಸವ್ವರಲ್ಲಿಂ ಬುಚ್ಚಿಸಂದದ್ದಿ ಲಂತ್ತುರಖ್ಖಿ ಪಾರಲಿಸಪಿ ಯಲಂಬುಜ್ಜಿಗಲಗ ದಂದ್ದ ಮಿಕಾರ್ಯ ವಲಲಂದ್ದ
ಸೆ। ವಿಸಿತ ಮಂಸ್ತಶಾಂಯ ತಸವವಸುವು ೧೪ ೧೪ ಮಂಸ್ತ ಶಿಮುವಿಷ್ಟು ಪೃಥ್ವ। ಮಂಸ್ತಿ ಮಂಪೆಯದಲಂಪ್ತು ವಧುದಿಪುಡುದವೃತ್ಯಂ ಗ್ರಶಿಮಂಖಾರಿಚಾಸ್ತೆಹು। ವಂಸ್ತಶಿಮರಿಲವಲ ವಿ।
ಹಾಂಸ್ತ ಮದ್ಭ ಜು ಡರಿದರುಗೆ ೧೪ ೧೪ ಸಾರಾರಾಯಸಾ ಪರವಂಲುಸಜ್ಜಿ। ಮಾಂರಯ ಬ್ರಂಪಸ್ಮಂ ಬುದ್ಧಿ ಖರಮುಸಂಬ್ಬಿತಸದೊದ್ಯಾದಾರತಪಂ ಬುದ್ಧಿಲುಗಾಂಪ್ರಿಸ। ಸಾರಾರಾರಾಯಸಾಂಪರತ ವಿಸಾಖಿ
ಸಖಾಸ್ತ್ರಿಗೆ ೧೪ ೧೪ ವಿಷ್ಣು ಮಯಮಸ್ತಿ ಪಾವಿಯಸವಿ ಷ್ಟೆಮಂರಯಮು। ವಿಷ್ಟು ಮಂರಯ ಮುಸಕ್ತಂಬುದ್ಧಿಸವಿಸ್ವದಖಜ್ಜಿ। ಸಲ್ಲಿಗೆಲಿಸಂದ್ದಗಾ ವೃಸಸಂಚದ್ದಿಸ। ಸಲ್ಲಪಿವಲಸಾತಲ ದಿ ಪುಸಗಾಸ
ಪಚ್ಚಗೆ ೧೪ ಸರ ಸಾನಗತುಂಡ್ಡಿ ಘಪ್ತದ। ಪರಮಪ ದೆವುಸೊರೆದಸಶ್ರೆಘಂಬುದ್ಧಿಗಸಸ್ಯಗೆ। ಬಲಿಕಿಂಬ್ಬಿಸಪ್ತಿ ಪ್ರವೃತ್ತಿರುರಪೃಗಡಾರಗಾ ಸದಲಂಪ್ತು ಪ್ರಿ ಸಖಲಾ ಹಾ ೧೪ ೧೪ ತಪಮು ಸಕಂವಿದ್ಯ

ರಾಜೀವ ಸ್ತ್ರೀನಸ್ಸೈನ್ ಜಟೇಶ್ವರ ಪಾತು ಶಿರಂ ಯಶಸ್ವಿನಃ ತಸ್ಯ
ಬುಭ್ಯೆನ ಪ್ರೋರಿ ಜಂತ್ರಿಂ ಬ್ರೈಸಂಸ್ಯ ಪ್ರ ತ್ಯೇಕು ಮೇರ್ದಿ
ರಾಜಂಭ್ಯೋನ ನವುಕ್ಕ । ಸವರಾಂ ಜಂ - ಬ್ರಿ ನಂಯಾ
ಯುನು ತ್ರಿಮಂಚ್ರೈನ ಯುನುವುಹೌ ನ್ರ ವವೆಂಪಲಂ ।
ಹೂಲಿಭ್ರಿ ಸ್ತ್ರ ಲಿಂ ಬ್ರಿ ಶ್ವಂತಾತ್ರ ತ್ರ ವೃತ್ತಿ । ಸುಂರಸ್ಯ
ಸ್ಥಡಗುಡೆ ಸ್ರಿ ಬಿಬಿ ಜಾಪಗಾಂತ ನಂಯುನಂ ಬ್ರಿ ತ-
ಬ್ದಿದಯುಂಪ್ಪ ಡಿ ಯುಚುರ್ಗ । ದಾದಯು ಸ್ರೂಡೆ ನಿ
ತ್ಯಕ ತನ ಬಿಲಿಂ ದ್ವಿವಲನಂ ಬ್ಯೈತ್ರಿ ಹಾಶಯಾ । ಧರ್ತ್ರ
ಡನಂ ಬ್ರೈನ ನೆ ಕ್ಕಿ ತ ಬಿ ಯ್ಯೋಂ ಬ್ಯೈಲಿಗುರಥ ಸ್ರ ಪ್ಲಿ

ಸ್ವಾಲಿವಾಂಡ್ರಿ । ಯಾಂಧ್ವೈರಂಬಿರ್ಗ ತು ಶ್ರಿ ನಿದರಾಜನಾರ್ದರ್ಗ । ನಂಂಡ್ರ ವಂದ್ರ ವರ ಮಾರ್ಗ
ಲಿಶಿ । ನನವಂ ಕ್ಷತ್ರೈಪ್ಯೋ ಯುನಂಚನಂ । ವಿನಬಿತ ಶಿರಸ್ಸ ದಯುಬುತ್ರೈಬಿ ಕ್ಷತ್ರ ಭರ್ಗ
ಸುಧಾರು ಬಿಕ್ಷ ವ್ಯ । ಸ್ತ್ರವಾರಾ ವ್ಯತಾ ಸರ್ಗ ವವಯುನಂ । ಸ್ತ್ರವನಂ ಬ್ಯ್ಯ ನಿ ನವ್ರಿ ನನ
ಬ್ರೈನ ಬಿನನ ಸ್ರಾಣಿ ನನ ಶ್ರೀ । ಯುಂನರಾಂ ಯುವ್ಯ ಬಿಂಪ್ರುಂ ಭ್ರಿರು ಶಿ ನನು ಜನು ಲಿನರ್ಗ
ಸ್ವಾಂತ್ರ ನವ್ಯನ ಭೂರಾಲಿ ತ್ರಿ ಜು । ನವು ತುಂ ದ್ವಿನಿ ಶಿರ್ಗಂ ಬ್ರೈಲಿಂಯಾಚಯು ಸ್ತ್ರ । ವರ
ಬುತ್ರಿಕಿ ಬ್ರಿ ತಿ ಜಾಂಂದ್ವಿದಾ । ಮೊಂದಯು ಡೆ ಪ್ರುಂಡಕ್ರ ರವ ಭ್ರೂ ತ್ರಿ ಮು ಬಿತ್ರ ವಂನಂದ್ಸ
ಜ್ಞ ಡಿ ಗಿ ಧರ್ಮ್ರ ಜು ಮೊ ವಯುನ ಜೂತ್ರಿ ಬರ್ಪ್ಯ ನರ್ಗ ಗವ ಗು ಖಿ ಪ್ರ ಪಾಲಿಕಿ ಜಾಶಿ ದೆವಯುರವ್ಯನ
ನ್ಯಂಡ ನ ಧ ನಂ ಜರಾಯುಲಾಸ್ತ್ರ ತ್ರಿ ರು ನಂ । ಮಾರು ತಿ ನನ್ರ ಲಿ ನೃಹಾ ಭ್ರ ವ್ಯ ಲಾಸ್ತ್ರ ದಾರ
ನಾ ದಿಂ ಬ್ರ್ಯೈಲ ದಿವ್ನ ಲು ಜ್ರಿ ಸ್ತ್ರ ದಿಲ್ಲ ನು ಬಿ ತ ಪಿ ದ್ವಿವಾರ ಪ ಲಿ ವ್ಯ ತು ಪ್ರೈ ನ ಭ ಬಿರಲ್ಲಿ ಲಿಗಿ

ಶ್ರಿ ತುಂಡ್ರೈ ನಾಂತ್ರ ಗುತ್ರ ಗುಲ ನಿ ಯುದ್ಧ ತುಂ ಲಿ ಸ್ರಿ ತ್ರಿಂ ।
ಗುವ ಗುಲ ನಿ ಚಪ್ರುಜ್ಞ ನಂವ್ರ್ಯಯುನಂ ದ್ವಿ ದ್ವಿನಿಯು ಗು ಶಗ್ರಿ ನವ
ತಿ ಜನ ತಿ ನಂ ಧಾ ಗುತ್ರ ಗುಬಿ ನು ಜನ ದ್ವಿ ಜಯು ಭೂ ವ ನಿರ್ಗ ।
ವ ಗುಲ ನಿ ಚಜ್ಞಿ ದ್ವಿ ಶಂವ್ರ್ಯಯುನಂ ದ್ವಿ ಜ ಯು ಗು ಗಿ ಗುಲ ಜ್ಞ
ಮವಂನಂ ಲಾ ನಿದ್ಧ ತಿ ಕೆ ತ್ರಿ ನಾ ಸ್ತ್ರೂ ವ ಲ್ರಿ ನಾಖ್ಯ ಗುಲಂ ತ್ರಿ ನ
ನರ್ವ್ಯಲಿಶಿ । ಹಾದರಬಿ ವ್ಯಬಶೆ ದಮು ಖಾವಂ ತಿ ಶ್ರಂಯಾಂ
ಪಲಿ ಕಿ ಕ್ಷ್ಯ ತ ಪ ಲಿ ಕ್ಷ ರ ಬಂ ದ್ವಂಡ್ರ ಪೆ ಡ ಲರ ಧಂ ಬಿ ಶ್ರೀ ನಾ
ದಂ ಬ್ರ್ಯನ ಗ್ರೈ ಪ ಯಾ ಯುಂ ಯಾಯು ಶ್ರ ನಂ ಜ ರಾಯು ಲಾ ರಕ್ಷ ನ್ಯ
ಯುಯಾ ಲ್ಲ ಶ್ರೈ ಶ ಬ ಪಾ ಯು ಲಿಂ ಬ್ರೈ ನ ಯು । ಬ್ರ ಹಾ ಯು ಭ್ರೈ ಪ ಕಂ

ಕ್ಷೇಮಂದ್ದನರಕ ನ ಪಾಂಲಿ ಪಾಲಿಶಶ ಬಿಡಂಬಿಪ್ಪನು ।
ಬಪ್ಪೆಡಾ ಪ್ರೊಂಡ್ಡ ಪೊಂದ ವಾಪ್ರೆಜು ಪ್ರೊಡೆಳಿವಿ
ತೆ ಕುಲನ ಷ್ಣಂ ದಿ ಕೆರಶ ಕೆ ಷ ಕ ಪೆಲ ದಾಳಿವಳಿ
೧೯೬ ತ್ರಿ ಹುಪ್ಪೆನಂ ಕ್ಕೆ ಹುನ ಹ್ಮ ಹಿ ಸ್ವ ಹುಹ ಡಿ ನಾ ರ್ಯಂ ಬಿಪ್ಪ
ಪ್ರೊಂ ಬಿಪ್ಪನು । ತದಿ ದಾಲ್ಬಿ ಪ್ರತಿ ಧ ಪ್ರನಾರಂ ಬಿಪ್ಪನು ।
ಪ್ಪು ವಳಿಯುಲ್ಲಿ ಶಂ ಡಲಿ ಳಿನ ನ ಕ ಲಿ ಡು ಜ ಪಸ್ಯಂಡ್ಡ ಸೆನಾ
ಬಿನ ಡಿ ಂದ್ರು । ವೆಪ್ಪಿಂಪ್ಪಿ ಜನ ವುಲಿ ದ್ರುಂ ಡು ನಾದ ನು
ಚ ಸ್ಯ ನ ಂ ಪ್ರ ಪೆಂದ । ವುನೆ ರು ಬಿನ ನ ನ ಶ ಪ್ರೆ ನ ವಪ್ಪು
ಪ್ರೆಂ ಪ್ರ ಯ ಶ ಜ ಶ್ಯಾ ರ್ಯ ಮುಂದ್ದ ಳ ಶ ಡಿ । ಪ್ರ

ಪ್ರ ತ ಪ್ರ ಪ್ಪ್ಯನು ಘುನಾ ತಾ ಯಿ ತಂ ಬೆ ನ ದರ ನಾ ಪ ಪ ಘು ನ ಘಾ ನ ಂ ಬಿಪ್ಪ ನ ತ ಂ ಬಿಪ್ಪನು
ಳಿ ದೂ ರ ಪ ಶ್ರೈ ಡು ಮುಡು ಕ್ಯ ಲಿ ದೂ ಬು ಬು ಶ್ಯ ದು ಬಿ ಸ ದ್ರ ಸ್ಯ ರ ನ ಂ ಬಿ ಶಿ ಂದ ಂ ದುಪ್ಪ ನಾ
ಡ ನಂದ್ದಂ ಪ್ಪೆ ದಂ ಬಾ ಂ ಪ್ಪಿ ಘುನಾ ಪ ತು ಲ ಶ ಪ್ರ್ಯ ವಂ ಬಿ ಪ್ಪಿ ನಾ ದ್ರ ನ ನ ತ್ರ ಬಿ ವಾ ರಂ ಬಿಪ್ಪ ಬಿ ಪ್ರ
ಪ್ರಯಂ ಪ್ನ ಶ । ಲಿ ದಾ ಲಿ ಂ ಕೆ ಸ್ಯ ವು ಲಿ ಯು ಕ ಲಿ ದಿ ಲಿ ದ ಲಿ ಂ ಕ ನಾ ನ ಂ ಪ್ರ ಪ್ಪ ರ ಳ ವ ಘ
ಸ್ಯ ಪ ಲ ಶಿ ಕ ಪಂರ ನ ಂ ಬಿಪ್ಪನು । ಘುನ ಪಾ ಲ ಪಂ ಸ್ವ ಪ್ರ ನ ನ ಸ ಂ ಧ ವ ಪ್ರ ದ ರಂ ಬಿಪ್ಪ ನು ।
ತಾಲ್ಲಿ ದ ಲಿ ನ ಮು ಹಿ । ಪ ಶ ದು ಳಿ ಪ್ರಾ ಪ್ರ ದ ಪ್ಪ ತ ತ್ತ ಪ ಡು ವಾ ಶ । ಪ ದ ದು ಯ ಂ ಪ್ಪ
ಪು ಪ್ರು । ಪ್ರ ಪ ನ ದಾ ನ ನ ಪ್ಪಿ ಘು ನ ಸ್ವ ದ್ವ । ವ ಪ್ಪ ಯ ಶ್ರಾ ಶಿ ಕ ಂ ದಿ ಪ್ರ ಹಿ ನಾ ಧಿ ಶಾ । ವ ಪ್ಪ
ಶ ವ ದ ಂ ದ್ದ । ಶ ರ ವ ಸ ಂ ಬಾ ನ ವಾ ಂ ಪ ಮು ಪ ರು ದು ಯ ನ ಂ ಬಿ ಪ್ಪ । ಶ ನ ಶು ವ ನಾ ವ ಸ ತ
ತ್ರಿ ದಾ ಪ್ರ ದ ಯ ಂ ದ್ದ ನು । ಪ್ರ ಪ್ರ ದ ಸಂ ದ್ದ ನು । ನ ನ ವು । ಪ್ರ ದಾ ತ್ರ ತು ಂ ದ್ದ ಪ್ಪ

ರು ಪ್ರ ತ್ರ ಂ ಬಿಪ್ಪ ದ ದಿ ದ ಯ ನ ವ ಸ ರ ಂ ಬ್ರ ನ ನ ದ ಪ್ಪ
ಡೆ । ಪ ರ ಷ್ಣ ದಾ ವ ಡು ಪ್ರ ನಿ ತ ವ ನ ನ ಂ ಶಿ ಂ ನ್ಯ ಪ್ರ ಲಿ ದಿ
ಂ ಪ್ಪಿ ಂ ದು ತ ಡು ತು ದಿ ನ ವ ಂ ತ ತ್ರ ವು ಂ ಬ ಪ್ಯ ಂ ಡಿ ಪ್ಪ
ತ್ರ ಸ ಡಿ ದ ಂ ನ ಪ ಪ್ರ ತು ಂ ದ್ದ ಪ ರ ಸ್ಯ ರಾ ವು ಶ ಪ್ರ ಪ್ರ
ಮ ಂ ನ ಲ ಪ ಲ ನ ನ ದ ಂ ಪ್ಪಿ ನ ಬು ಪ್ಪು ನ ಪ ಪ್ರ ದ ನಾ ಪ್ರ ಂ
ಬಿ ಲಿ ದ ಪ್ರ ಡು ಪ್ರ್ಯ ಶ ಯು ತ ಶ ನಾ ಡು ಪ್ರ ದ ಪ್ಪಿ ಶ ಪ್ಪ
ನ ಬ ರ ನ ನ ಪ್ಪ ಸ ಪು ಬಿ ಘು ದು ನ ತ್ರ ವ ತಿ ದ ನ ಸ ದ । ಪ್ರ ಪ್ರ
ನೆ ನ ಪ್ಪಿ ತ ವ ನ ಪ್ರ ಪ್ರ ನ ಪ್ರ ತ್ರ ಪ್ರ ಪ ನ ನ ಂ ದ್ದ ನ ಂ
ಸು ಪ್ರ ನ ಜ ಶಿ ಂ ದ ಪ್ಪ ಶ ದಿ ಬಿ ನಾ ತ ಪ್ಪಿ ಶ ಶ ಂ ದು ।

[illegible]
[illegible] ತದನಂತರಂ [illegible]
[illegible]
[illegible]
[illegible]
[illegible] ವಡವಡವಡಂ [illegible]
[illegible]
[illegible]
[illegible]

[illegible]

[illegible]

೧೪೬

ನ ಮ್ಯಾಹಾ ಮಯಿ ಶ ರಲ್ಯ ಶ್ರ ಷ್ಪಂ ಖ್ಯ ಶಪ್ಪ ತ್ರು ರಕ್ಷ ಲ ಶ್ರಿ
ಜ ಮ ದ ತ್ರಿಂ ಗ ಶ ರಿಯಿ ಶ್ರು ಪ್ಪ ಬಿ ಗ ಸ ದ್ಯ ಶ್ವಂ ಡ ಸ್ವ
ನ ಜ ರ ರ ಮ ಯಿ ಶ ಗಾಂ ೧ ಶ್ರು ವ ಬ ಹಿ ವ ತಿ ಹ ನ ಶ್ವ
ದ ಯಿ ಶ್ರಿ ನಾ ರ್ಗ ಬಿ ೧ ರಾ ಖ್ಯ ಜ ಗ ರ ಶ್ರಿ ರು ದಿ ಶ್ಯ ಉ ರ ರಾ
[illegible]

[illegible]

[illegible]

ಸ್ಯತ್ರಿ ಗ ೪ವ ೪ಯಿಂದ್ವಶಂ ಡಿರಿಂಬ್ಬೆ ವಾ ರಾಪ್ತೆ ನಾ
ಸುಂದವು ವಿಂದ್ರಿ ರಂಬ್ಬಿ ಶತ್ರುಂ ನಾ ೩ ವ ಖ್ರಿ ರಪ್ಪಿನ್ನ ದ
ತ್ರಿಡಿ ಶ್ರೆ ಸ ತ್ರಿ ತ್ರಿಂಬ್ಬಿ ಲತ್ರಿ ಾ ಪ ಡಿ ಾ ಗ ಡಿ ವಪ್ಪೆ ಶ ಲಿ
ರ ದಾ ರ ಷಾ ತ್ರಿ ೩ ಹಿ ರಿ ಶ ತ್ರಿ ಪ್ಪ ಸಂ ತ್ರಿ ತ್ರಿ ಂ ದಿ
[illegible] ಯಿವಂ ತ್ರಿ ತ ತ್ರಿ ತ್ರ್ಯ ಶ ರ ವು ಗ ವ ಸಂ
[illegible] ವಂ ಂ ಡ್ವ ದ ತ ತ್ರಿ ಾ ವ ವಿ ಾ ವ ಕ [illegible] ಶ್ರಿ ಖಾ ತ್ರಿ ಪ್ಪೆ
ದ ನಾ ತಿ ತ್ರಿ ಗ ಶ ವ ು ಜ್ಞಾ ಮ ತ್ರೆ ಡ ಸು ಕಾ ದ್ರಿ ಮೆ ಲು
ಶ್ಬಿ ತು ನ ಶ [illegible] ಬಿ ಶ್ವಾ ೩ ಬಿ ತ್ರ ಶಾ ತ್ಯಂ ತ್ರಿ ೩ ವೆ ರಾ ವ
ಸ ೩ ದಿಂ ಬ್ಬ ೩ ೩ ಖಾ ಲ ವೃ ದ್ಧ ಖಾ

ದು ಜವು ದ ತ್ರಿ ಂ ರ ಖಾ ಸ್ತ್ರ ವಂ ಬ್ಬ್ಯ ಶ ತ್ರುಂ ಖಾ ರಿ ಂ ಯ ಯ ತಂ ಡ್ವ ಶ ಖ ಾ ವ ದ ಜ್ಞ ಂ ದ ಶ ರ
ಷ್ಟ್ರೆ ಡಿ ಸ ಷ ತ್ರ ಖಾ ಷ ಯಂ ತ್ರ ರ ಯಂ ತ್ರ ಡು ೪ ತ ೪ ತ್ರಿ ಯ [illegible] ಮು ಡ ಅ ಗಿ ಷ ರ ಮಾ ದ್ಯ
ನ ಷಾ ತ್ರಿ ಖಾ ಷ ೩ ಮಾ ದ ತ್ರಿ ೪ ನಿ ಗ ವ ಬ್ರಿ ವ ಯಂ ತ್ರಿ ವ ಯ್ಯಾ ವಿ ತ್ರಿ ಶ ಂ ರ ತ್ರಿ ಖ ನ
ಶೆ ಶ್ರವ ರ್ಶ ೪ ವ ತ್ರಿ ತ ತ ಸ ಮಿ ತ್ರ್ಯ ಸ್ವಾ ಖಿ ಷ ಶ ಸ ರ್ಥ ಗ ವ ಯಂ ಕಾ ಶ ತ್ರ ಕ್ರಿ ಯ ಯಂ
ದ್ವ ೩ ಮಿ ತ್ರಿ ತ್ರಿ ವೆಂ ಯ ಯಂ ಜ ಸು ಡೆಂ ಪ್ರಿ ರ ವ್ವ ತ್ರಿ ಖಾ ದ್ವ ತು ಡ ಯ ವಾ ಂ ರ ರ ತ್ರಿ ರ ಯ ಜರಿ ತ
ತು ತ್ರಿ ತು ಸ್ವ ಡ ಂ ಗ ಖ್ಯಾ ಬಿ ಾ ಶ್ವಾ ತ್ರಿ ಸು ತಾ ರ ದಾ ರ ೩ ೩ ವಿ ಸ ಪ್ರ ಜ ಗ ತ್ರಿ ದ ತ್ರಿ ಖ್ಯಾ ಷಿ
ಪ್ರ ೩ ಲಿ ರ ತ್ತೆ ಸ್ವಂ ದ್ವ ನಂ ತಿ ತ್ರೆ ನಾ ರ್ಗ ೪ ವ ೪ ತ್ರಿ ಷ ಷ ರ ವು ತ್ಯ ಷಾ ವ ಬಿ ಷ್ಟೆ ವ ತ್ರ ಯ ದಂ ತ್ರಿ ತ ಷ ರ
ಸು ವ ಸು ರಾ ಖು ದ ಲ್ಪ್ರಿ ಶ ತುಂ ತ್ರೆ ಕ ರ ಷ್ವಾ ತ್ರಿ ಶ ಂ ಬ್ಬ್ಯ ಶ ಬ ರ ಶ್ವ ರ ಖಾ ಶ ಯಂ ಶ ದಿ ತ್ರಿ ತ್ರಿ
ವಂ ಬ್ಬ್ಯ ಲಿ ಸು ಲಿ ತ್ರಿ ತು ತ್ರೆ ಯ ತ ೩ ಚಾ ತಂ ಜಾ ವ ಶ ಗ್ರ ಯಂ ತ್ರಿ ತ್ರಿ ತ್ರ ದ್ರ ಗಾ ದ ಂ ಲಿ

ಸ [illegible] ಡ ತ್ರಿ ಶಂ ದ್ವ ಶ ತ ಶ ತ್ರಿ ವಂ ತ್ರಿ ಶ ಲ್ರಿ ವ ಡ್ಯಂ ಬ್ಬ್ಯ
[illegible] ಸು ತ್ರಿ ಂ ವ ವ ರಿ ಶ ಖಾ ವ ವ ರ ಶ್ವ ವ ಯ ಖಿ ವ ತ್ರಿ ಾ
[illegible] ಬ್ಬ ಖಾ ಷಂ ವ ಶ ವ ಯ ಶಂ ಬ್ಬ್ಯ ತ್ರಿ ಾ ತ್ರಿ ಪ ರ ಶ್ವ ತ್ರಿ ಾ
[illegible] ತ್ರಿ ತ್ರ ಲ ಖಿ ತಾ ತ್ರ್ಯ ತ್ರಿ ಗಂ ತಿ ಯ ತ್ರಿ ಗ ಶ ಪ್ಪಾ
ಂ ಬ್ರಿ ತ್ರಿ ಶ್ರ ಗ ತ ವ ತ ಲ್ಲಿ ನ ಪ್ಪಿ ಗ ಗ ೪ ತ್ರಿ ತ್ರಿ ರಿ ಂ ಮಿ ಗ ತ್ರಾ ೫
ರಾ ತ್ರಿ ತ್ರಿ ಮಂ ಬ್ಬ್ಯ ದಿ ನ [illegible] ರಾ ಜ ಶ್ರ ಲ ಮು ಂ
ವ ತ್ರ ಂ ಬ್ಬ್ಯ ಶ ಶಂ ಖ ೩ ರ ತಿ ಪ ದ ಂ ಪ್ಪಿ ತಿ ಬಿ ಖ ಸ ಂ ಶ್ವ ತ್ರಿ ರಂ
ರಾ ಖು ಲ ತ್ರ ವ ರ ಬಿ ಡಾ ಣಿ ವ ಬ್ರಿ ಶ ವಾ ಡ ವ ೩ ಬಿ ತ್ರಿ ಪ್ಪ ಜ
ಸು ತ್ರಿ ಡಿ ಂ ಪ್ರಿ ೪ ತ್ರಿ ಗ ಗ್ಯ ಪ್ರ ಖ ಗ ಡ ವಾ ರ ಂ ತ್ರಿ ಪ್ರ ಮಿ

ಷ್ಟಿ ಭಿವಾಂ ಪವನುಡುನ ತಡುವ ಮನುಡ।
ಯುಗುಡಮಿ ಲಾರಾಜುಲಿನುಗಾಲಾಂತರಂ
ನಸ್ಯಪ್ರನತ್ಪುನಪ್ರ।ಪದಂಪ್ರಡಿಂಯ–
ಕ್ತುವೆದರುನುದ ।ಗಾ ಪ್ಪಿಪಾರದ್ರಿಶ್ವಂಬುಸ್ವನ
ಯುದ್ಧಿಂಬ್ಯುಲಿಕನನಪ್ರು ರುಪ್ಪನಿಂಪಾಸ್ಯಂಡ್ಡೆ
ಗಂಧಿಂಪ್ರೈ।ನ ಪ್ರೈದ್ಧಂಬುಟನಗಸ್ಯಪಮುಲನಿದ್ರು
ಕಾಂ ನೆ ಗಾಲಿಂಬುಪ್ಪನಿ ವೈಶ್ಯಶೂದ್ರಪ್ರಮುಖು
ಕನವ ಲಿಯುನ–ನಾಂಧೂಲಿಧನ ವಾಪವ
ನೆ ಮ್ಮೈಯುಧಶ್ವಂಬುಪ್ಪಿಜೆ ಆಯುಧ।ಶ್ವಂಬುಪ್ಪಿವತ್ತಿರ್ಗಂಬುಪ್ಪಿ
ನೆರಿ। ಸ್ವಪ್ರಿದಾ ಪ್ರು ಗಾ ನನ ಪ್ರೀರಮುತ್ರೆ

ರೂಪವೆಂತ್ರಿತಗಾಂಗಿ ಶೌರ್ಯರತ್ತರಾಂಬಾಲಿ।ಪ್ರೈಧವಮುನನ ರೂಪ್ರವಿತತಿರ
ಬುಪ್ಪಲವೆದಕ್ಕೆ ವಧಿಂಯಿಂಪ್ರೈನಯ್ಯೆಯುರುವ ದಿ ರಾಯುಶ್ರವಾರು ನಲಿನಪ್ರೈ
ತಂಡುಪ್ಪಿ ಜಾವುದಗ್ರಿ ಭೂರಾಯುಯುನಂಶಯುಗಿಯುಶ್ವ ಧುಧಯಾಗನೆಪ್ಪುನಿ
ಶುನನ ಘುಟೆರಿತಗಿವ ಯುಶ್ವ ನವಲಿಕ್ಕನೆಂದಿನ ಯುಯುಲ್ರ ಬಿ ದರಂಶ್ಗನ
ಭ್ಲಿಗಾತೆಯಾನಿ ಪರಿವನ ತನವಲಿನ ವರಪ್ರನ ನೆವಯು ದ್ರುಂಡಕ್ಕ ಶೂಪಾ ಗಾರ
ಂಡಕ್ಕ ಪರಿಪ್ರಿಪಿಾಂಬ್ರಿ ಭೂಮಿಭೂ ಸುರಪ್ರಕೆರಂಬುಪ್ಪಲಿಕ್ಕೆ ಬ್ರಿತಪರಿವನಂ
ಲುಪಪ್ಪುಗ ತುಲೈ ವಿಪ್ರದಾರಧನಧಾನ್ಯ ಧುಳಪಪಾಪಿಂಪ್ಪಂದಿಗಾಂಗ್ನಿ
ರಿಂಪ್ರೃಬಿಯಾಉನ।ವೆುಂದಲುಗಾಂಗನ್ಯ ತ್ಯಟಿರಿಲಿನ್ವು ಷಾಂಪ್ರಿ।ರಧ್ವರಾಬಿ
ಯುರಾಜಿಡ ತ್ಷ।ದೊಷಷಾತಷ್ಟೆ ನದುರಿತ ಬಾಪಾ ಬುಪ್ಪಿ।ತುತಲಪೆ
ಗ್ನಿಯುಲಿ ದಿನಾಂರಗ್ರುಂಬುಪ್ಪಿಗಾಧರಗ್ರಯುಲ್ಪಿಯಾನಂ ನಿ ಧ್ವಿ ಪಭಾಂಪ್ರೈ

ಸ್ವಲಿನುವರಿರಯು ಬಿಬಿಧ ಪ್ರಕಾರಂಬುಪ್ಪಲಿ ಪಾರಂದಬ್ರಿ
ಪ್ರಿಯರುಪ್ಪ ಪ್ರಿಧಂಬುಪ್ಪಗಾಂವಿಂಬ್ರಿದ ಶ್ರೀ।ಗಾಂಗಾ ನನಿ
ಪಾಶುದ ಶ್ರೀ।ಗಾಂಗಾನ ಪ್ರಿಗಾಂಡಬಿಂಪ್ರೆ। ಗ್ರಾ ಧಿವತ್ಯಂಬುಪ್ಪಿ
ಶೆಂಬುಪ್ಪಿನತು ನ ಪ್ರೈಷ ತ್ಯಂಬುಪ್ಪಿ ವಾ ಡಿಪ್ಪಿನುಂಡ. ಬಿಬ
ಬು ಯಾಂಗಾಂ ತದ್ರಿ ಶ್ವಂಬುಪ್ಪಿ ತನಕೆ ವಿಪರ
ಭೂ ವಿಯುಯುನ ತನ ಪ್ರರಗಾಂಸ್ವಬಿ ಯಾನಂಬರಿ ನೆ।
ಬಿ ಪ್ಯಲುಪಧವಮುದ ಪ್ರೈ ವ ಂಬುಪ್ಪಿ।ವುದಶ್ವಪಾನಂಬುಪ್ಪಿ
ನತಿಗಂಪ್ರಪ।ತೆಪ್ರವಿಬುದ್ಧಿ ಯುದಿಕ್ಕುಲಂದಕ್ಕ।ತರ ಚಯ್ಯು
ಲವಮು ನತ್ತುಂ।ಜಾರವನರಿಗಿ ಕನ್ಯ ಭುಶುನ ಹೊರುಪ್ರ
ನವಮು ಯಾಂಬುಪ್ಪಿನ ಗಾ ನ್ಯಬಿಕ ಸ್ವ ಪು ವಿ ಆಗಾನ

ಯುಕ್ತ ಮತ್ತ ಶ್ರೀ ಯುಲು ಜಂಡ ಕೆ ತಿ [illegible] ಯೋ ನಿಂಫ್ರು ಱಂ [illegible]
ವ್ರಾ [illegible] ಯ ಅ ಶಾ ವಾಂ [illegible] ಘಾ ತಿ ನ ಸ ಪ ಡ ಕ ಘ ನ [illegible]
ಧ ರ [illegible] ರ ಪಾ [illegible] ಯ [illegible]
ರ ಸಂ ಯು [illegible] ಮಿ ವ ರು [illegible] ಧ್ವ ರ ಕಾ ಲಂ ಬು [illegible] ಸಂ [illegible]
[illegible] ವಂ [illegible] ಗಾ ರ ಪ ತಿ ಯ ನು ವಾ [illegible]
[illegible] ಸಂ ಚ್ಛು ರಂ ಚ [illegible] ಯ [illegible] ರ ಥ ತ ಸ ಗಾ [illegible] ಸು
[illegible] ಘಾ ತ [illegible] ಯುಂ [illegible] ಸ ಕ್ರ [illegible]
[illegible] ಮು [illegible] ರ [illegible] ಸು ಪ ದ [illegible]
[illegible] ರ ಅ [illegible] ದ ಲು ನಾ [illegible]
[illegible] ಯು ವ [illegible] ರ [illegible]

[illegible] ದ ರ್ತು ಂ ಬು [illegible] ತ ಸ್ಯ ಸು ರ [illegible] ತಂ ಬು [illegible] ಯ [illegible] ವ ರಂ ಬು [illegible] ವ ಡ ಯ [illegible]
ದಿ ಯ [illegible] ಲು ನ ಲ ರ [illegible] ಯ [illegible] ಲ ಸು ವಿ ಸು ವ [illegible] ಸು ರ [illegible] ಪ
[illegible] ನು ವಿ ದೂ ರ ಥ ಸು ತುಂ [illegible] ಖು [illegible] ತಂ ಬು [illegible] ಲ [illegible] ರ [illegible] ತು
ಂ ಗಾ ರ [illegible] ಯ ಂ ಬು [illegible] ಪ [illegible] ಸಂ ಬು [illegible] ನ [illegible]
ವ ಸಂ ಬು [illegible] ರ [illegible] ಯ [illegible] ಯು [illegible] ವ ದ [illegible] ವ [illegible]
ದ ಧಿ ವಾ ಹ ಸು [illegible] ಸು ವಾ ಡು ಸಂ [illegible] ಲಂ ಬು [illegible] ತ ಮ ಮು [illegible] ರ [illegible]
[illegible] ಲಂ ಬು [illegible] ಲಾಂ [illegible] ಲು ರ [illegible] ವ ಲ [illegible] ಯುಂ [illegible]
[illegible] ರ [illegible] ರು ಸು [illegible] ಯುಂ [illegible] ವಾ ರು [illegible] ಯು [illegible] ರ ಲು [illegible]
[illegible] ರ [illegible] ರಾ ವು ಚಾ ತ ಖಾ [illegible] ವಾ [illegible] ಲು [illegible] ಯು [illegible]
ಬಿ ಯಾ ಧಿ ಪ [illegible] ವು [illegible] ಘು [illegible] ಲು ದ ಸು ವಾ ರ [illegible] ದ [illegible] ಖು ವಿ [illegible]

[illegible] ಹ [illegible] ಯ [illegible] ಯಂ [illegible]
ವ [illegible] ಸ ರ [illegible] ಹಾ ಹಾ ಯು [illegible]
ರ [illegible] ಯ [illegible] ದಾ [illegible] ಪ [illegible]
[illegible] ಯ [illegible] ರ [illegible] ರ ಸ [illegible] ಬು [illegible]
ದ [illegible] ವ [illegible] ಬು [illegible] ಲು [illegible] ರ [illegible]
[illegible] ರ ಯುಂ [illegible] ವ [illegible] ಯು [illegible] ಹಾ [illegible] ಲ
[illegible] ಸಂ [illegible] ವಾ ರ
[illegible] ಲ ಸಂ ಬು [illegible] ರ ಯು ವಾ [illegible]
ರ ಸ ದ ಸ ಗಾ [illegible] ಯು [illegible] ಱ [illegible] ಸ ವಿ [illegible]
[illegible] ಯ [illegible] ಸ ಮಾ ಚ ರಂ [illegible] ಲ ವ ಂ [illegible] ವು

[illegible]

ನ [illegible] ತ್ತು ತುಂಬು ಪ್ರಭ್ರುರಯ್ಯ ನ ರವರ ಕ್ಷ ಪ ಸಂ ತ್ತಾ
ಪ [illegible] ಗಾ ನ ಬ ಡಿರ ೭ ೭ ೦ ದ ಖ್ರು ನ ಪಾ ರಾ
ರಾ [illegible] ಡಂ [illegible] ಖ ಪಾಂಡ ಗು ರ ಬ್ರಾ ಪಂ ಬ್ಬ ನ ಬಿ ತ್ರೈ ವಾ
ಮಾ ಪ ಪ ಲು ನ ವ ತ್ರ ಮು ಲ ನಾ ತ ಮುಂ ಡದ್ದ ಕ ಫು ಲು
[illegible] ದ ವ ಫ ರ್ತ ಖ ಲ ಅ ಗ ರೂ ಖು ಪ ತ ತ ರಂ ಬ್ಬ
[illegible] ಲು ಡ ಗ ರ ರಡ್ಡ ರು ಕು ನ ತ ರಂ ಗಂ ಬ್ಬ ಲ ಕಾ ಗಂ
ಬ್ಬ ನ ಂಗ ೭ ರು ತ [illegible] ಲ ದ್ವೆ ಷ್ಟ ರಿ ಬ್ರಿ ಯ ಗ ಕು ರೈ
ರು ಬ [illegible] ಬ್ಬ [illegible] ಬ್ಬ ಖ ಡ ಫು ನ ಮ ನ ೪ ಖ ಡ ನ ಂ
ಷ್ಟ ನ ಫ್ರ ಢು ಗ ಲ ಲ ಂಯ ಯ್ಯ ಂ ಡ ರು ಂ ಭ್ಲು ತ
ತುಂ - ಡ ಖಾ ದ ವೃ ತ್ತ ಮು ರು ಯು ೪ ತ ಳ ಂ ಷ ಪ್ಪ

ನ ಮು ಲು ಪ ತ್ಸ ನ ಖ ಗ ಮು ಬ್ರಾ ಂ ಥ ತ್ಸ ಮು ತ ರ್ವ ತ್ತಿ ೭ ಂ ಬ್ಬ ನ ಗ ಲ ರಾ [illegible] ಅ ಪ್ರು ರು ಮು
ಶ್ರೈ ಡಾ ತ ದು ಧ - ರ ೪ ಂ ತಂ ತ್ರ ಗ ವ ಗ ೭ ವ ಡಿ ಗ ೪ ಖಾ ರ್ವ ಲ ಪ್ಪ ತ್ತಾ ಂ ತ್ರಂ ಬ್ಬ [illegible] ೭ ಲ ಂ ಗ ಂ ಬ್ರಿ ಖಿ
[illegible] ಂ ಬ್ಬ ಬಿ ತ್ರಂ ಬ್ಬ ಗಾ ರ ಧ ತ್ರಿ ೭ ಪ್ರ ತ್ರಂ ಬ್ಬಿ ಗಾ ರ ಡಿ ನ ೪ ೭ ಪ ತ್ರ ಕ ವೆಂ ಡಿ ಯು ಪ್ರ ಗ ಗ ಧ
ತಿ ರು ಧಿ ರು ೭ ಂ ತ್ರೈ ಪ್ರು ಂ ಬ್ಬ ಗ ರು ೭ ಜ ಗ ಂ ಬ್ಬ [illegible] ಂ ಬ್ಬ ೪ ಖಿ ವ ಗ [illegible] ಮು ನ್ನ
ನ ಸ್ವ ರ ತ ಲ್ಪ ಗ ತು ರ ಗ್ಗ ನ ಗಾ ಂ ಗಿ ರು ಯ ದು ಸ್ತ ರ ತಿ ಡ ಕ ೪ ತಿ ದು ರಾ ರಂ ಬ್ಬ ನ ರ ಖಾ ವ ತ ರ ಗ
ಬ್ಬ ದ ನ ಲ ಕಾ ೭ ಬ್ರ ರಂ ಖಾ ೭ ನ ಂ ತ್ಯ ವ ತ್ರಿ ರು ಪ್ರ ಭ್ವ ತಿ ಮು ೪ ಂ ದ್ರು ಲ ಕು ಂ ಖ್ರ ಗ ಮಿ ಲಿ
ರ ಪ್ಪು ಡ ಚ್ಛ್ಯ ತು ಂ ಡ ಪ್ಪ ಹ ತ್ರ ನಾ ಲ ರ ಕ ರ ಬ್ರಿ ರು [illegible] ಲ ಂ ಚ್ಪ ಬ [illegible] ತ ೭ ತ್ರಿ ಡ ಗ ಜ
ತ್ರಿ ಕಂ ಡ್ಯ ಖು ಧು ಲ ಂ ನು ರಾ ಲು ಕ ಮು ಲಿ [illegible] ಡ ಲ ಲ [illegible] ನ್ನ ರು ಲ ತ [illegible] ರು ೭ ಂ
ಡ್ರಾ ೭ ರು ದು ಃ ಖಂ ಬ್ಬ ಖಾ ರ ರು ವಿ ಫಿ ತ್ರ ವ ರ ಸ [illegible] ತಿ ಗ ಂ ದಿ ಡ ವ ತಿ ಲ ಕು ನ್ನೈ
ವ ಲ ವ ಕು ೭ ೭ ೭ ಜ ವ ವಾ ರ್ಯ ಬೆ ಅ ತ ಗ ಕ ಗ ಭೂ ತ ಂ ಬ್ಬ ಲ ಸ ಂ ಸ ರ ಗಂ ಶು ಭೂ ತ

ನ ವ ಅ ಗ ನ ಶ್ರ ಶ ಲ ಪ್ರ ಖ ಖಾ ಕ ತ್ರ ರ [illegible] ವ ಹ ತ್ರ
ನ ೪ ಪ್ರ ಡು ಧ್ರ ನಂ ಡ ಕುಂ ಡ್ಡ ಗಾ ರಿ ವಿ ಂ ದ್ಧ [illegible]
ಕ ಗಿ ರು ಯು ನ ಲ ಪ್ಸ ಮು ಲ ಖ ರಾ ವ್ವ ರ ಡು ಬ್ರಾ ಸ [illegible]
[illegible] ಗ ವ ಗ ತ ೪ ಯು ೪ ಲ್ಲ ನ [illegible]
ಂ ಬ್ಬ [illegible] ನ ಲ ಭ ಮ ನ ೪ ಪ ಬೊ ಯು ಲು ನ ರ ರಂ
ಮ [illegible] ಪು ಂ ಗಾ ಂ ಖ್ರು ರ ಝು ಸ ಮು ಬಿ ತ ದ್ರು ಕಾ ರಂ
[illegible] ಲ ಚ್ಛೆ ಅ ನ ವ [illegible] ಲ ತ್ವ ರು ಯು ಕ ಂ ರು ಡಿ
ಮ ರು [illegible] ಖ ಹಾ ಸ ರಾ ಯು [illegible] ಲ ತ್ರ ಪ್ಪ ನ ರು ರಂ ಗಂ
[illegible] ಪ ದ್ರಿ ಖಂ ತ್ರು ನ ಖ [illegible] ಮು ಲ ಕು ವ ಕಾ ರು ಂ
[illegible] ದ್ವಿ ಖಿ ಕಾ ರ್ಯ ಮು ಂ ಯು ನ ರ್ರು ಸ ಮು ದೂ ಪ್ಯ ತ್ಸ

[illegible]

[illegible]

ಸಂರ(ಕ್ಷಿ)ತುಲಂ (ಭ್ರ)ಮಿಸೆ ಗವಂಶೆಂ[illegible]
[illegible] ರಿ ನಾರರು(ಶ್ರಪ್ರ) ವಿಪ್ರದ [illegible] ಶ ಚಿ-
[illegible] ತುರಂ[illegible] ಪದಾಂತು
[illegible] ತಿಂದಿ [illegible] ಕ್ರ(ಯು)[illegible] ॥
[illegible] ಬಿ ಲಿ ಚ [illegible]
[illegible] ॥ [illegible]
[illegible]
[illegible]
[illegible]
[illegible]

ಲಸುತಿರ್ಪುದು । ೯ [illegible]
[illegible]
[illegible]
[illegible]
[illegible] ॥ [illegible]
[illegible] । [illegible]
[illegible]
[illegible]
[illegible] । [illegible]
[illegible]

[illegible] । [illegible]
[illegible]
[illegible]
[illegible]
[illegible]
[illegible] । [illegible]
[illegible]
[illegible] । [illegible]
[illegible]
[illegible] । [illegible]

ಜವಣಿಷೊಶ್ವಗಸಭ್ರಂಡ್ವಸುಷೊಧುಗಂ[illegible]ಂಗಾಃ
ಘ್ನಾಂತಕಶ್ರಂಡ್ವನಂದ್ವಥಿಂಭ್ರಾಡಕ ಶ ಷ[illegible]ಂಡ್ವಗಾ
[illegible]ಂಭ್ರವಲಯುಕಃವಲಿಕಿಯುಕ್ಷಿಂತವಿಚಾರಿ
ಯುಕವ್ರಡ[illegible]ತಂಡ್ವುವಉ ರದವಬುಬಿತ್ರಿ
[illegible]

[illegible] ಶಿವಮುಕ್ತಾತಂಬಿಟ್ಟು ಪ್ರಾಸಾದಕೆ।
[illegible] ಕೆ ಸಿದ್ಧಿ ಘಂಟೆ ಕಟ್ಟಿ ಶಂಖವಾದ್ಯಯುಕ್ತದಿಂ [illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]

[illegible]

[illegible]

ಪ್ರು ಬಾ ೯ ತಾತ್ಪ್ರ್ಯಮುನ೦ ಬುರಪವರ ನಾಡುಬುದ್ಧಿ ।
[illegible]

[illegible]

ಶಂತ್ಯರಿಂದ್ರಿಯಾ । ಜ್ಞಾನ ಪತಿ ನಕ್ರಮಾದರರನ ಪ್ರೀತಿ
ಪದ್ಧಂ ಬಸ್ಸ್ಯ ಸಂನತಿ ಗಿನಡ ನರ ಮುಖಿಪರಿಂತ್ತು ॥ ೧೫
ಯೊಂದರಿಂಚ್ಚು ಭ್ರೊಂ ಜಯಾಂ ತ್ರಿಪು ನಿಯಾ । ಪಲಿ
ದ್ರೊಂದ್ಯ ಧಂನ ಫಲಶಿದ್ಧಿ ತ್ರಿ ಸಂರರ್ ॥ ಪೂರ್ಣ ಸುವ್ವೆ
ಸಸದೊಂತ್ರಿ ಯಾಸಂಚ್ಚಿ ತ್ರಾತ್ರ ತ್ತ್ವಮು । ಕ್ರಾಂತಿ
ನಿಸ ಪ್ರತ್ರೈ ತೊಲಿದಂಲಿ ನಲನ ಡಿಪಂಗ್ಯ ಪಲಿ ಯಾಸು ।
ಸಂನ್ಮಸ ಸಿದ್ಧಿ ದಿಯಾಸುಂತಿ ಬುದ್ಧಿಮಂತ್ರಾ ಬುದ್ಧಿಂಪ್ನಾ
ಬುಸ್ಸ್ಯ ವಿ ಪ್ರಲು । ಪಲನ ರಾಜು । ಬುದ್ಧೈ ಪಂಬುಸ್ಸ್ಯ ನಿಂಂ
ಗಾಂನಿ ತ್ಯಾಲಿನ ಗಂನಿಜನಿ ಯಾಸ ನಲಿ ಂಬುಸ್ಯಂ । ಬುರಾಲಿ

ದ್ಯ ಪ್ರೈನಿ ಜ್ಞಾನಿ ಯಾಂಲಿ ಸಂ ॥ [illegible] ನ್ಯ ಪಧ ತ್ರಮು ಲತ್ರಿ ಯಾಂನಿ ಸ್ವ ಪದ್ರ [illegible] ದ್ವಿದಭಿ ನಂನಿದೊ
ಲ್ರಿ ಪ ಜಾಂತ ಮ ತ್ರಿಪೆ ಯಾರಾಸ ನಿಣ ॥ ಂಪ್ಪಂ ಪಂ ॥ ಗಿ ॥ ಲ್ರಿಲು [illegible] ಸವಸ್ತ ಪರು ಭ್ರುದಿನ ಸ್ವದ್ಯ ಮು
ಯಾಬೆಂಡ್ಡ್ದ್ರಾ ರ್ಯ್ಯ ಪಲನ ರಪಂ ಬುಂ ॥ ಮು ॥ ಬಿನ ಪಂದಾ [illegible] ಸ ಪ್ರುನಂಲ್ರಿ ಯಾಸುಂದ್ದ ಬಿ ರ
। ಬುಸ್ಸ್ಯ ನಿಂ ಕ್ರಾಪ್ಪೈತ ಸಿದ್ಧಿ ದಸ್ಸು ನ ಪನ ಪ ಖಾಂದ್ದಂ ರಾಶಿನ ಯಾವು ಪ್ರನಿ ದ್ರೈ ಪ್ರಾ [illegible] ತ್ರಂಬುಸ್ಯ
ಯಾವು ಸ್ವಲಿಂಬುಸ್ಯ ನಲು ಸಂ ಜನ ತಿ ಸ್ವ ತಾ ತ್ರ । ಮೊಂತ್ರಿ ತೊ ಯಾಸ್ವ - ತ್ರಿ ಯಾಸುನನಿ । ಯಾ
ದಾನಿಗಾ ಜ್ಞಾ ವನ ತ್ಯ [illegible] ಮು ನಿದಾ ಫಲಮುಲು । ದಸ್ಡ್ಡ ನಿ ತಿ ವಿದಾನ ಪಂ ತ್ರ ಲ್ರಾ
ಗಂಲಿ ಯಾಂತ ಲಬ್ದಿ ಯಾಗಿಂ ಪ್ರಸಯ್ಯಧ ಗಂಬುಸ್ಸ್ಯ ನಸ್ವ ಮಸುವಾನ್ಯಂಬುಸ್ಯ ಲಾಸ ಲಿತ್ವಾ
ದ್ದ । ಲಿ ದಿನ ಜಂಬುಸ್ಯ ತತ್ತ್ವ ಖಿದತಿ ಜಪುಲಿಂದ್ದ । ಜಿ ಲ್ಲು ಬುದ್ಧಿನಿ ದಲಿ ಜಿಯುನಿಂದ್ದ ॥ ೫
ಯಾಸ ರಾಜು - ನು ವಿ - ಪ್ರಲೋ । ಕೆ ವಿ ನಿ ದಿರು ಪ ದಿಾ ಗಂ ನಿ ತ್ರಾನ ದಾನ ಯಾಂಬುಸ್ಯ ಜಿಡು

ಶ್ರೆ ಬುದ್ಧ ಲಯಾರು ॥ । ವಿ ತ್ರಿ ಲ ಪ ಲ ಪಂ ತ್ರ ಪು ಸು ಧ । ತ್ರಿ
ಸ್ವ । ದ್ವಿ ಪ ತ್ರ ಲಿ ಸು ಭೂ ಖು ದ್ವಿ ಪ ತ್ರ ಲಿ ಸ್ವ । ಬು ಜಿ
ಪುಂತ್ರಿ ರಾಧ ಯಾಸು ದಿಶ್ಯ ನಪಂ । ತ್ರ ನ ಸ ॥ ದ್ವಿ ಪಮು
ಗಂನ ನಲಿ ಭೂ ಪಾ ಲ ಭೂ ॥ ಪ್ರ ತ್ರಿಂಬುಸ್ಯ ನ ॥ ೫
ಂತ್ರ ಯಾಸು ಪ್ರಾ ಯ್ಯಂಬುಸ್ಯ ನಿಂದ್ದ । ನಿ ಪ್ರ ಪ್ರ ರ ರಾಧಾ ॥ ೫
ರತ್ರಿ । ಯಾಸ್ವ ॥ ಪಸು ಪುಂಲಿ ದ್ವಿ ದ್ವಿ ಯಾಸ ದಿ ಪಿ ಲಂ
ಶ ಶಿ ॥ ಂಪ್ಪು ಪಂ ॥ ಗಿ ॥ ಯಾ ನಿ ಪುರಾ ತ್ರ ನಿ ಶಿ ನ ಲಂ
ನೆ ॥ ಸ್ಯ ಲಿ ಪಂ ಪ್ರು ಬುರಿ ಯಾ ಯಾ ನ ಪು ನ । ಜಿಲ ಮುಲ
ಗ ॥ ನ್ವಾ ॥ ಯಾ ವಾ ನ್ಯಂಬುಸ್ಯ ಯರಂಡ್ಡ ಬಿ ತ್ರ ಪುರ

[illegible]

[illegible]

[illegible]

ಪ್ಪೆಂಗಳು ಲಿಂದು ಲ್ಪಶ್ರೀ ಪಂಡಿ ಬ್ಬಾಂದ್ರಿ ದಿಗು ।
ಸೆವ ಮಿತಿ ಚ ರಿಂಪ್ಪ ವ ಲಿವ ದು । ಸ ಪ್ಪಂಗಂ ಬ್ಬ
ತಿನ ವಲಿ ಶಿ ಸ ಳ್ಳಿ ಸ ಡು ಪ್ಪಂ । ಡಿ ವಿ ಸ ತಿ ಸ ಯಂ ದ
ಪ್ಪ ಲಿ ಸ ಳ್ಳಿ ಗುಂ ಗು ರುಂಡ್ಡ ಮಿ ತ್ಯಂಡ್ಡ ಪ್ಪತ್ತ
ರ ಖ್ಯಾ ಲಿ ಖ್ಯಾ ಧ ನುಂಡ್ದ ಗಾ ದಲಿ ಬಿ ಯು । ಸ
ಮೊ ಗು ಮ್ಲು ಮ ರಿ ತಂ ಬ್ಬ ಲ ರಾ ಮು ತಿ ಖಾ ರ
ತ್ರೊ ಬಿ ಳ್ಳ ಸು ರಿ ರ ಗಂ ಗ ಲಿ ನಿ ವ ತಿ ಗ ಲ್ಲ ಖ್ಯಾ
ಗ ಡ ವ ಗ । ಮ ಸ ಜ ಪ ತಿ ಶಿ ವಿಂ ಲ್ಲ ಲ ದಿ । ದಿ ಸ
ಸ ಲಿ ಯ ಕ ರ ಯು ಳ ಯಂ ಸ ಸ ಧ ಗ ಸ ವ್ಯ ಗು

ತರ ರ ವ ರ ಲ್ಲಿ ಪ ದಂ ಖ ಸ ಸು ರ ರು ದು ರ ಯ ತು ಂ ಖ ... ವ ... ರಾ ತ್ತ್ವ ಸ ಗ ಘ ಶಿ ಘಾ ।
ಲಿ ದಿ ಸ ವಿ ರೂ ಢಂ ಖ ಖಿ ವ ರಿಂ ವ ಪ್ಪ ವಾ ೨ ಸೆ ಪ್ಪ ೨ ಸಿ ಸ ... ವ ವ ಲಿ ಯು ಸ ೨ ಚ ಭು ವ್ರಿಂ ಡಿ
ರ ಗಿ । ಧ ವ್ಯ ಡು ವಿ ಡು ವ ವ ಲಿ ಯು ದ ಸ ಸ ತ ಡು ಗು ರ ತಿ ಸ ಘ ವ ಘ ತಿ ೨ ವ ರ ತ್ತಿಂ ।
ಂಡ್ಡ ೨ ವ ಂ ಡ್ಡ ಂ ವ್ವ ರಿ ದು । ತ ಪ್ಪ ಗ ತ ಸ ಧ ರ ಗಿ ವ ತು ಲಿ ತ ಸು ದಂ ಡ್ಡಿಂ ಪ್ಪ ಸ ಗ ಪ ಲಿ ಯು
ದ್ದ ಲಿ ಕ ಮು ೨ ಶ ಜ ತ ಸ ರಾ ಯ್ಯ ತ ತಿ ತು ೨ ವಿ ಪ್ಪ ಲ ದ ಡ ಮಿ ಘ್ಯಾ ವ ದಿ ಸ ದಾ ರ
ಂ ಜ ಸ ಂ ಡ್ಡ ಗಾ ವ ಲಿ ಯು । ಸ ಂ ಖ್ಯ ಸ ಂ ಜ ತ್ರಿ ತಿ ಯ ತ ಸ ಂ ಸ್ಯ ಲಿ ಸಿ ಜ ಸ ಲಿ ಬ ತ್ತಿ
ವ ಲ್ಲ ಘ್ಯಂ ಡ್ತಿ ಸ ಖಿ ವ್ಯ ಡ್ಡಿಂ ಖ್ಯಾಂ ದ್ದ ಸ ತಿ ಶ್ರ ಯ ಲ್ಲ ಗ ಸ ಘ ತ ಸ ಗಿ ಡು ವೊ ದಿ ಸ ಪ್ಪ ವ
ಮು ಚ ತು ರ್ಯ ಗ ಗ ಪ ರ ತ ವಿ ಹಾ ತ ಯು ತ್ತ ೨ ಶಿ ಗ ಘ ನಿ ಘ ಸಿ ಕ ಲಿ ವ ಗ ಧ ತ್ರ ಸಂ ಕ ರ
ಷಾ ಖ ಗ । ಪ ವೊ ಸು ಸ್ಯ ಶ ತಿ ಯ ಪು ಡು ಸ ಡ ಪ ವ ಲಿ ಯು ಘ ಸ ಘ ಸ ರಿ ದಿ ಯ ರಾ ದ್ದಿ ಪಾ

ತ್ರಿ ಸ ಘ್ಯ ತ್ತ್ವ ಲಿ ಯು ತಂ ಭ್ರ ಪ ಪ್ಪ ಗಂ ಖ್ಯ ಸ ಂ ದಿ ಲಿ ತಿ
ಯು ಘ ಸ ಘ ರಿ ವ ತ್ರಿ ಪಂ ಖ್ಯ ಸ ಗ ತ ಗ । ಘ ಖಿ ವ ಸ ಮು
ದಿ ಸು ವ ಪ ರಾ ಖಿ ನು ಖ್ಯ ಪ್ಪ ಪ್ಪ ತಿ ಯು ದಂ ಖ್ಯ ದಿಂ
। ಸ ಸ ರು ಂ ಡ್ತಿ ತ ಸ ಗಾ ಡ ಸ್ಯ ಸ ಖಂ ಖ್ಯ ಸು ೨ ಂ ಖ
ಸು ಂ ಡ ೨ ಯ ಂ ರಿ ಂ ಗ್ಗಿ ಯು ಂ ಖ್ಯ ರಿ ತ್ಯ ಶಿ ಸ ಖ್ಯ ರ ೨ ಖ ಸ
ಂ ಖ್ಯ ಲು ಸು ಖ್ರಿ ಂ ಪ್ರಿ ಕ ಪ ಟ್ಟ ವ ಲಿ ಯು ಸ ತ್ತ ಖ ದ ರಿ
। ತ ಗ ಸ ಮು ಲಿ ಗಾ ೨ ಯ ಕ ಪ ವ ಲಿ ಯು - ದಾ ೨ ಂ
ರ ಖ್ಯಾ ಯು । ಸಂ ಡಿ ಖಿ ಸ ಪ ದಿ ಷ ಡ್ಗ ಗಾ ವು ಂ ಲು ।
ಲಿ ಲ । ಗಾ ಸ ದ ಲ ಪ ಸ ದು ಶ್ಯ ೨ ತಿ ಗಾ ಲಿ ದಿ ಧ ಸ ಂ ಖ್ಯ ಗ ।

೧೯೪

[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]

ಭುಕ್ತಿರುದ್ರವ ಪ್ರ[illegible] ನಾಗಾಕ್ಷರಕ್ಷಿರಾಯ । ಗ್ರೆಸುಧೀರುದ್ರ
ಕ್ಷಿಪ್ರತಿ । ಕೇಶ ಸದ್ರುಧಿಹಾಂ ಬುಷ್ಯನಲಂರುಧಿರಾಯಾಪ್ಯೆ
ಚಿತಶಾಪ್ರದಂ ಬುಷ್ಪಲಕ್ಷ್ಮ ಶ್ರೀ ರಾತ್ರುಂದ್ವಿ ವಿದ್ಯಾನಿಲಯೋ ।
ಸಂದ್ಯಾದ್ರುರುವೃಷ್ಟಿ ದ್ವಾತಿ ರಾಂ ಸುರೇಧಿಂ ಸ್ವತಸಂಧ್ಯಾ
ವಿಶಿಂ ಬುಷ್ಪೆಂ ಯುಯೊಂತೆ ನ ಮುಸ್ಯವ ಭ್ಯಾಯುಸ್ತು ಮು
ವಾ[illegible] ಖಂದ್ವೊ [illegible] ಜವಿಂರ್ನೈ ರೊ ತ್ರಿ [illegible]
[illegible]
[illegible]
[illegible]

ಮರಮುನೆ ಬಿಡದೆ [illegible] ಕ್ಷಿಂ [illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]

[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]

[illegible] ప్రోర్చి । మీరబ మారెల [illegible]

[illegible] ంధ్ర [illegible] ందయ శ్రీ [illegible]

[illegible] । [illegible] రాంత్రి [illegible]

[illegible] మరి [illegible] సేవలు [illegible] రెంద్ర । [illegible]

[illegible] వ్య [illegible] గాను [illegible]

[illegible]

[illegible]

[illegible] ము [illegible] మండ్ర । [illegible]

[illegible]

[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]

ని ౨

ద [illegible] రాజుగారి [illegible] యయుడు । మను [illegible]
[illegible] ం [illegible] మెంటలు [illegible]
[illegible] మంగ [illegible]
[illegible]
[illegible] లు విం [illegible]
[illegible] ం [illegible] యాం [illegible]
[illegible] । మెంటలు [illegible] ం [illegible]
[illegible] ం [illegible]
[illegible] లా టం [illegible] ం

[illegible] మంగ [illegible]
[illegible] । [illegible]
[illegible]
[illegible] ం [illegible] లు [illegible] ం [illegible]
[illegible] ం [illegible]
[illegible] లు । [illegible] ం [illegible] ం [illegible]
[illegible] ం [illegible]
[illegible] ం [illegible] ం [illegible] ం [illegible]
[illegible] ం [illegible] । [illegible]
[illegible]

[illegible]

[illegible] ಗ್ರಂಥಂ ಬಟ್ಟಿ [illegible] ಮಿಂ [illegible]
[illegible]
[illegible]
[illegible]
[illegible]
[illegible]
[illegible]
[illegible]
[illegible]

[illegible]

[illegible]

೧೭೬

ಶ್ರೀ [illegible] ಸೊಂದು ತಲೆರಚಿಪ್ಪ ವಧಿಯಂಘ್ರಿಂ ನನೆನ
ಸೊ [illegible] ತನಾಂಶಂಸ್ಥಾ ಬಿ ರ್ಯಾಖಾಪ್ತೆಲಾಶ ಹಿದ
ವತ್ತೆ ಲಿ ರಪ್ಪುಸ್ಥಲವಂಶ ರ್ಯಾರಾರಾಖಾದ ಭ್ಯಾ
ರವಾಕಾರ ವಂತ್ರ್ರಂಡ್ಡದಯಂಘ್ರಿಸ ಸಕಲದಂ
ರ್ತ್ಯಾದ್ರ ತತ್ವ ಪಿ ಬಿನಂ ರ್ಯಾಸುಚಂ। ನಾಶ್ಯದಶ್ರಿ
ವರ್ಯಾಂ ನ ವ್ಯಾಸ ತುಶ್ಲೆಸಿ ಬುಧು ಲುಸ ಶ್ಯ [illegible]
ವುಶಶ್ರೆ ಶ ಶ್ರೀಂತೆ ಸ ರ್ಯುಪ್ಪವು। ಭಿ ಯಾವು ಸ ಶ್ರೀ
ಖು ಲ [illegible] ತ್ಯರವು ಲು। ಸೊಂರಶೆ ಸ ಬಂಡ್ಯ ಲಿ ಧ
ಶ್ರೀ [illegible] ವ ಬಿಂಶ್ರಿ ಲ್ಲಿ ಶ ಸಿ ಲ್ಲಿ ಸುಗಾಸ್ತೆ ಶ ರ್ಯುಂಸ್ತು

ಬಿಸ ತಾಲಿಸ ತ್ರಾರ ಬಿ ತೆರಂ। ಸ್ನ ಸ ಸಲ್ಲಿಡೆ ಸಂ ಬಿಪ್ಪ ಬಿಸು ಲು ಸರ ಲು ವರ [illegible]
ರ್ಯುಶ ಪುಲಿಶ ಲಿ ಚಿಂ ಚಪ್ಪಿ ಲಿಂ ಧಿ ಸಿ। ಅ [illegible] ಂ ತ್ರಾ। ಖಾ ತು ಲು ಶ ಪೆ ರ್ಯಂ [illegible]
ಶ್ರಾ ಹು ವ್ಯ ವು ಧಿ ರ್ಯುಂಘ್ರಿ ಸ ಸ ಪ್ಯಲಿ ಶ ವ ಚ ರಾ ಶ್ರ ರಾ ನ ಸ ಖಾ [illegible]
ಡ ಶ ಲಿ ರ್ಯುಸ ಪ್ಪ ರು ಪ್ಪ ರಾ ಶ್ರೀ ರ್ಯುಂಘ್ರಿ। ಸ ತುಂ ಡ ವ್ಯ ಹ ತ್ರ್ಯುಲಿ [illegible]
ಶ ರ್ಯಾತ್ರಿ ಸ ಬಿ ಸ ಕ್ಯ ತು ಲಂ ರ। ರಂ ದು ಖು ಧಿ ಬಿ ರಾ ಶ್ರೀ ಪ್ರ ಶ ಸ ಡ ವ ವ [illegible]
ಬಿ ಧಾ ಸ ಸ ಬಿ ಶ್ರೀಂ ಬ್ಬಿಂ ಚ್ಛಿ ನಿ ನ ವ ಸಾ ಲಿ ಧ ವ ಲಿ ಲ ಸಾ ವು ಕ ರ್ತಿ [illegible]
ರ್ಯುವು ಸ ವಿ ಕ್ಯ ಸೊ ಪು। ಬಂ ಡ್ಡ ಶ [illegible] ರ್ಯುದಂ ಡ್ಡಂ ಬ್ಬು ರಾ [illegible]
ರ ನಿ ಬಿ ಬಿ ಖು। ಲ ರ ರ್ಯು ಸ ಲ ವಾ ಡ ಶ ಪ ಬಿ ಶ ಹು ತಿ ಲ್ಲ। ರ್ಯು [illegible]
ಮಾ ರಾ ಗ ವ ನ ರ ಶ ಶ ಬಿ ಶ ವಾ ರ ಲ ಡ್ಡಿ [illegible] ಸ ವ [illegible]

ಶ ರ್ಯು ಶ್ರ ಬಿ। ತ್ರ್ಯ ಶ ರಾ ಡ್ಡಂ ಡ್ಡ ಸ ಡ ವ್ಯ ಡ್ಡು ಧ ಪ್ಲ ಅ
ಅ ನಿ ರ ಪ ಸ ಪ ಧಿ ಸ್ಯಂ ಖ್ಯ ಲಿಂ ಸ್ತ್ರಾ ರ ಡ್ಡಿಂ ಖ್ಯ ಸ ಂ ಖ
ಬಿ ದಾ ರಂ ಸ್ತ ಧ ಸ ಬಿ ದ ವಾಂ ರ ಸ ಂ ಡ ಸ। ಸ ಸ ವ
ಬಿ ಶ್ರೀಂ ಲ್ಲ ಲಿ ರ್ಯು ಶ ಬಿ ಸ ರ್ಯುಂ ಖ್ಯ ಸ। ನಿ ನ ಧಿ ಸ ಡ ದ
ಸ್ಯ ಖ ಸ ಪ ಡಿ ದ್ದ ಶ ತ ಶ ಸ ನ ಬಿ ನ ವಾಂ ರ ಸ ಂ ದ ಶ್ರೀ
ಖ ಶ್ರೀ ಲ ಶ್ರೀ ಸ ನ ವು ಡ ವ ಸು ಚ। ಶ ರ್ಯು ತ ಧ ಶ್ರ
ಬಿ ಸೊಂ ಖ ಧಾ ಸ ಶ್ರ ತ್ರಿ। ರ ಶ್ರೀಂ ತ್ರು ಶ್ರೀ ತು ಲು ವ ಸ
ವಂ ಶ್ಯ ವು ಸ ಡ ರಾ ತ। ಡ ವ ಶ ಸ ರ ಲು ಸ ಹ ರ್ಯು
ಖ ಪ್ಲ ಚ ಲಿಂ ಚ್ಛ ವಾ ರ ಸಾ ಸ ಸ ಖು ತಿ ಶ್ರೀ ಶ ರ ರ್ಯು ವ ಸ

೯೭

ಪಟ್ಟು ... ಕೃಪವನ್ನಂ ಬೆಸ್ಸೆ ... ಬ್ಯಾದ ತ್ರಯಲುವತಿಗಂ
ಬುಧಸ್ತವಿಟಿಕಾರ್ಥಿಯರ್ಥ ಮುಂತ್ಪ ತ್ರಿಮಂ। ಶ್ರಿಲಿಗಾ
ನಲಂಕಾರ್ಪಿರ್ಗ ನಮ ಗ್ರಪುಗ್ರ್ಯಾಬಿ ತತಿ ತ್ರೊ ಪ್ಪಂ
ಶ್ರೀನರ್ಗಂಬುಲೆ ನಾ ಶ್ರೀ ಮುಂಬುಬ್ಬುಲುದ ದಾ ಚಾರ ಪ್ರ
ಚಾತುರ್ಯ ದಿ ಕುಂಗಂ ಬುಬ್ಬುಲು ನಯುನಿ ಜಿನಂಬುಬ್ಬು ...
[illegible]

ಪ್ರಸವಿಪ್ರಸ್ಯೈದಾಂತ್ರಧನಂಬುಳ್ಳುದ ಸೂಡಿದ್ರೆ
ವಂಡ [illegible] ದ್ರವ್ಯವಂನು ನ ದ್ರವ್ಯದಾನಂಬುಳ್ಳಿ ನೆಂ
ಪ್ರೇಳಿಯರು ॥ ಸ್ವಕೀಯಧರ್ಮವುಳಿ ಸುರು [illegible]
ವು ಸ್ವದಾರ್ಜಿಗ ನವು ನೆ ಧನವಲ್ಲು ನಂಬ್ಬಿತ್ರ
ಬಿಸು ಲಿದ್ರಿ ಕಿಧರ್ಮವುಸುರಿದಾ । ಶ್ರೀಮಹಿ ಾತ್ರ
ನಡ ತತ್ರದಾ । ನಿರೂಢಿ (ಶ್ರೀ) ಧ್ವಜವಿನಿ । ಜಸು
ಜ ವುನನ್ನ ಂತ್ರೆ ನಿಧಿ ನ ಪಿ ನಿಧಿಂ ಯುಸ ಲದೆ ।
ಸ್ವ ಮದ್ಯಯು ಶೇ ವುಂ ಂ ನಾಸ ಪ್ರಿ ಶರಾನಂಬುಳ್ಳ
ಲಿಕರು । ವೃತ್ರಿ ಶ್ರೀರಾಜ್ಯುಳ್ಳಿ ನ ಲಿನೆ ಯುಶಿ –

ನಂ । ಶ್ರಾತ್ರನವು ಶಂಪ್ರಿನಯ್ಯಲುಕುದ್ರವ್ಯಶಿಯಾದಿ ಕಿ [illegible] ದ್ರವು ದ್ರಾಶ ಶಿ [illegible] ಪರ
ದನ್ಯ್ಯಪಿಂನ್ನಯು ॥ । ಶ್ರೀಜನನ ಸ್ವಾನನವಿಂ [illegible] ತ್ರಾ [illegible] ಯು ಸಂಸ್ವರ
[illegible] ಲಿತಾ ಯುವಾನನ ವು ರಂಬುಳ್ಳಿ ನ ದ್ರವ್ಯವು ಶ್ರೀ [illegible] ಪಲ ॥ ನ [illegible]
ವ್ಯಂಬುಳ್ಳ ಪನು ಲಿರಕ್ಷಿಂ ಚ್ಪ್ಯಾವ್ರಾತೆ । ತಂಡ್ರು ವಾಶಕ್ತ ನ ದಿ ಮಹಿ ದ್ರವ್ಯ [illegible]
ಶ್ರೀ ದುಸ್ಥಾಧ್ರನ । ಸ ಪೆಂ ಯು ಜ್ಞ ನ ನ ಮು ವಾ ರಿ ನ ಜು ಧು ಸ್ಯ ಹಂ ಪ್ರೈ ॥ [illegible]
ನಬಿ ಪ ಬಿ [illegible] ದುಂಸ್ಯು ಬಿ ಜ ಸ ತಿ ರ ಧ್ಯಾ ನ ದಿ ನ ತ್ರಿ ಧ ವ ಶ್ರೀ ವ ನಿ ಶ ಸು [illegible]
[illegible] ॥ ಯುಚುವಾವಿ ನ ರಪ್ಪಧಿ ನಂಡ್ರು ॥ ಪ [illegible] ಶ್ರೀ ಶ್ರೀ ವು ದ್ರವ್ಯಂಬುಳ್ಳಿ [illegible]
ದ । ಶ್ರೀರತ್ರಿ ಸುದಾ ಡಂಸ್ವದಾ ಜಾರಮಿಯು ॥ ಶ್ರೀ ಶ್ರೀ ವ [illegible] ಂಬುಳ್ಳಿ ಪ ಧ್ವರ
ಯು ಸು ಛ ವ್ಯ ಶ್ರೀ ಬಂಪ್ರಿ ನ ಶ್ರೈನ್ನ ವು ಶ ಮುನಿ ಜ ದಾ ರ ನ ಪ ರ ತ್ರ್ ವು [illegible]

ಗ ಶ್ರೀ ಪ್ರಿ ಡುಸ್ವಾರವವಂಶ್ರಿ ಪ ನ । ಸ್ವನನ ಯು ಜ ನ
ಂಬುಳ್ಳನ । ಶ್ರೀ ಜಿ ತ ವಿ ಭೂ ತ್ರಿ ಶ್ರೀ ಯುರುವ ಸ್ವಾಂ
ದಾನಯುಶ್ರೀ ಂಬುಳ್ಳ ಲಧಿ ಪ್ವ ಶ್ರೀ । ನ ತು ಸು ಸ್ವ ತ್ರ
ಯು ವು [illegible] ವನ ॥ ವು ಲತ್ರಂ ದಾ ಮುಂ ಶ್ರೀ ನ
ಉಸ್ವಾ ಪಲ ॥ ಭ । ಜಿನ ಪ ತ್ರಿ ಯು ಸು ವ ತ್ರ ಂ ಶ್ರೀ ನ
ಬು ಶ್ರೀ ಸ್ವ ಸಿ ಶಿ ಮಿ ಶ್ರಿ ಮಿ ಸು ಲ ಪ್ರ ಂಬುಳ್ಳಿ ದು । ಯು
ನ ಶ ॥ ಂ ಶ್ರೀ ಪಂ । ಪು ನ ನ ರು ಶ್ರೀ ಶ್ರೀ ಪ ರು ಯು ನಾ ನ
ನ ಶ್ರಿ ಂ ಶ್ರಿ ಲಿ ಯುಂದ್ರದಾನ ಪ ರಾಂ ಶ್ರೀ ಪ್ರಿ ಪು ವು
ಂ ಯು ಶ್ರಿ ಶ್ರೈ ಂಬುಳ್ಳಿ ಸುಂದಾ ತ್ರಿ ಯು ॥ । ನು ಜ

[illegible]

ంబుబ్బి జూడ జాలుదంశి తపంబుబ్బి [illegible] దనదొ

ర [illegible] ంబుబ్బి [illegible] కవచ్య కత [illegible] ంబుబ్బి [illegible]

[illegible] ంబుబ్బి తపంబుబ్బి [illegible]

[illegible] ంబుబ్బి [illegible] రంబు

[illegible] ధను మూర్తి [illegible]

పరమధర్మ [illegible] ంబుబ్బి

[illegible] ంబుబ్బి [illegible]

[illegible] ంబుబ్బి

[illegible] ంబుబ్బి [illegible]

೧೯೯

[illegible]

[illegible]

[illegible]

ಶ್ರೀ ಜಿನ ವಡಿ ಅಪ್ರ ಪೆನ್ನ ಸಿ (ಮೊ)ದಾಗ ಬಿ ದಾಯ ನು (ಟಿ)
ಪ ಸಂಬಾಂ ನ [illegible] (ಲ್ಲ) ನ ವ [illegible] ದಾಂ ಬ್ಬ [illegible] ವಾ ಲಕ್ಕೆ
ನು । ಶ್ರೀ ಪತಿ ಗೋಪೋರ್ಗಾಣ ಪತನ ದೊಂಡ್ದು ।
ಲಿ ದಾಯರೂ ಬಂದ್ವು [illegible] ನಾತನ ನಾಳ ಬಿ(ಟ್ರ)ತು ತ್ತು ।
ರ ಯಡ ತಡಾ ನ ವ [illegible] ರತ್ನ ನೃಣಜ್ಜ ನಂ ಬ್ಬ ಲತ
ನು । ಛಂದ್ದಾರಂ ಬ್ಬ [illegible] ಪೆ ಕಾಣಿನ್ನ (ನೆಬ)
ನರಿಂ ಶ್ರೀ ಕ ಪಂ ಕ್ಷು (ನ್ರ) ದಾಂ ನ ಲ ವಾರ ಮ ಧ ರ್ಶ
ಡಿ ತಿ ವಿ ಂ (ದ್ರೋಂ) ತ್ಯ [illegible] ದಿವ ತಲರ (ತ್ಥಿ)ಂ ಚ್ಚ್ಯಾ ಮೋ
ಪ್ಪೆ ತ ಮು ಸು ಸು । ಬ್ಬ ತಿ ವಿ ಕ್ರಮ ನಾ ಮು ನಂ ದ್ವ ನ । (ಡಿ)

ಪೆ ಪೆ ರ ವ ಮಾ ತು (ಶ್ರೀ) ದಾಯ ಸು ನಾ ರ ಕ್ಷ ನಾ ಬಿಂ ಚ್ಚ (ಡಿ) [illegible] ವೆಂದ ಡು । ಗಂ ಗ (ಬ) ತಿ ಬ
ನ । (ಡಿ) ನಿ ಕ್ಕ ತ ಕ್ಕ ಯ ವ್ಯ ಪ್ರಿ ವಿ [illegible] ರಂ ತ್ನ (ಟಿ) [illegible] ಣ ನ ಸಂ ದ ರ ದ
[illegible] ಡ ವ ಡ ಬ ಹು ಕಾರ ನಾ ವು ಲ [illegible] । ವ ಣ ನ ದಿ ಷ್ಣ ನ್ಯ (ಬ)ಂ ಘ್ನ ನಾ ಕ ನ ಜಾ
ವಾ ರ ವ ಸು ನ ತ (ಪ್ರ) ಖ ನ ಜಾ ದ ಸು ವಾ ಲ ವ ಲ ನಿ । ತ ರು ನಾ ಮ ನ ತ್ತ ಕ ರ ಬಿಂ ದ್ಯೆ ನ
ನ (ಲ) [illegible] ನ ಸಂ ಬ್ಬ ಯ ಆ ಡ (ವಲ) (ಬ) ಜ (ಬ) ಖ ನಿಂ ದ್ದಿ ದಾ ಂ ದ್ದ ನು (ನ) ಖ ದಿ ದಾ ನ ಸ್ತಂ
ವ ಣ ವ್ವ ಲ ನಲ (ರಿ) ವಾ ರಿಂ (ಡಿ) ನು ಶಾ ನ ಖ ಲ ವಂ ತ್ತ ಂ ಡ್ಡ ವೆ ದ ಪ್ಪ ನ (ಗ) ಹಾ ಖ ಪ್ಪ (ವ) ತಿ
[illegible] ಲಾ ನ (ಬಿ) ತಂ ಜ ತು ವಾ ರು । ಧ ರ್ಮ ವ ರ್ತ ನ ಸು ಲ (ಬ) ನ ರ ಧ ರ್ಮಂ ಬ್ಬ ಲ ನಾ
ಡಿ ಮ [illegible] ರ (ತ್ರಿ)ಂ ಚ್ಚ ಕಾ ನಿ ಸು ಖಂ ಬ್ಬ ಂ ಡ್ಡ ಮ ನು (ತ್ರ) ದಾ ಯ । ಕ ನ (ಲ) ತ ತಾ
ತಿ ಬಾ ಲಿಂ ಚ್ಚ ಸು ಖಾ (ತ್ರಿ) ರ (ಶ್ರೀ) ಷ ಜ ನ ವು ಲು । ಡು ನ ಶಾ ಪ್ರ ನ (ಪ್ರಾ) ಲು ಸ್ವಾ ದಾ ದ [illegible] ಶ

ಶು ತ್ತ ದು ಪ್ರ ಲ ನ ದ ನ ದ (ಡಿ) ನ ಬ ಶ ನ ವ ದು ನ (ನ)
ನು ಸು ಬಾ ಡಿ । ಸ್ವಾ ಶ್ರಿಂ ಚ [illegible] ಕಾ ಖಾ ಲ ಬ ವ
ಯು । ವ ಸಾ [illegible] ಸ ವ ಬಿ [illegible] । ಶ
ರ ಲ ನ ತ್ತ । ನಿ ರ ತ್ರು ಲ ನ ಶಾ ಲ ನ [illegible] ನ ಸ್ತ ಬಾ
ಶ್ರೀಂ ಬ್ಬ ನ । ಧಾ ನ್ಯಂ ಬ್ಬ ನ ದ ಶ್ವ ಮ [illegible] ನಂ ಬ್ಬ
ಪ್ರ ಲ ನ ಂ ಬ್ಬ ಪ ಲ ಂ ಚ್ಚ [illegible] ರ ವ ಯ ನ್ನ
ರ ವ ಪಾ ಲು ನ ಸ್ಸ (ಡಿ) ರಂ ನ ಲ ದಾ ದಿ । ನಾ ಸಂ ತ್ತ ಶ್ಯ
ಡ ಬ ಡಿ ದಾ ತ್ರ ರ ನು ನ । ನ ಶ್ರೀ ಖ ಲ ವಂ ತ್ತ ಡಂ ದು [illegible] ತ ನ
ನ (ಶ್ರಾ) ಡಿ ಕ್ಕ ರಾ ಜು ನಾ ಜ ಮೆ । ಜಾ ವ್ಯ ಬ ಯಾ ತ್ರ ೦

೧೦೦

యమాది [illegible] మహా [illegible] పాత్రుడవమురా ॥ గాం ౧
హా [illegible] రచెండి [illegible]
[illegible] ధర్మము [illegible]
సంపూర్ణ [illegible]
[illegible]
[illegible]
దృఢ సం॥ శ్రీరాము [illegible]
[illegible]
[illegible]

[illegible]

[illegible]

೨೦೩

ದಕ್ಷಿಣಸ್ಮೃತ್ಯಂಬುಧಿಲಕ್ಷಣ್ಯ ತಿರಂಗೈರಂಗಿಂಪ್ತಿ (ಪ್ರ) ರ್ಥಿ
ನದಲಿಂ [illegible] ರ್ಥಿವಯು ಸು । ದನುನೆಲು ನವಪತಿ ಕನೆಲು
[illegible] ತ್ತೆಂಬುಲ್ಪನಲ [illegible] । ಐವಲ ಖಿಲಪ ಖಿ
ಶೀಷುಗೂಂಗು [illegible] ಷ ವಲರಾಯುರಘೃಯು ೨ ರಾಯ ಖಿ [illegible]
ಸೃಷ್ಟಿ । ವಲರಾಯುಸಿಂಥರ ಖಿರುನ ೨ ವಾರಿಗಾನ [illegible] ಖ
ಸ್ಥ ಖಿ ೩ ದ ಸು ೬ ಲಗಾ ವ [illegible] ಗಿವ ತ್ತ್ರೆ ಲ ವ ತ್ತೆ ೨ ವಿ ಪ್ರ
[illegible] ಕಕ ೩ ಕ ೧ [illegible] ವ ಲ ಖ [illegible] ಪ್ರ ೬ ಬಿ ಪ
[illegible] ವಲ ಖ [illegible] ಲಿ [illegible] ಭೋ [illegible] ಖಿ ೬ ಬಿ ೧ ಅ
[illegible]

೨ ರಾಯ ಅ ಗ ೬ ಖಿ ಷ್ಮಂತ್ರಿಲ್ಲ ೨ ರಾಂಗತೆ ಗತೆ ೬ ರಾದಾರೆ ತ್ತಾಲು ತನೆಲುವನು । ವನು ಚಕ್ರ ವಿಕ್ಷಿ
ವ ದ ಧ (ಖ) ವ ನ ರ [illegible] ಗಕವಿ ಸು ವು ತ್ರಸ್ಯ ನ ಅ ಬು ಚರಿತನ (ಖ) ರಾಕ (ಖ) ದ (ಪ್ರ) (ಖ)
[illegible] ವ ವ (ಲ) ಸ್ಥಿತತ (ರಾ) ರಾವೂ ಐಶ ೨ ಜ ನ ದ । ಬ್ರಹ್ಮರ ನೃ ಲವುಲ ಪ್ರ (ಧ) ಷ ೦ (ಖ)
ನಿ । ಬ್ರ ಲಶದ ೨ ಭೂ ವಿಂರಾಯಂದ್ರ ಗ ಜ ತಗ ಜ । ಖಾಂಧ ವಾಮಾ ತ್ರ [illegible] ತ್ರಲ
ಸುಖಾಸಂದ ೨ ರಾಯರನತೆ ವುನ (ಪ) ಖ ಲು ೨ (ಲಾ) ದ ನೆ ಪ್ರ ವುನ ಸಂಧಾರ ೦ ।
ರಾಯಾ । ರು ತ್ತೆ ೨ ದಯ ಖಗ ಲಾ ೨ ಜಾ ಬಿ ರಾಂಖಿ ವನ ತ (ಬಿ) । ೨ ತ್ತು ರ ಬ ೨ ಐ ವಿ ಷ್ಠ
ಷ್ಠಾ । ನವು ನೆ (ಖ) ದ ವುನ ಸು ವಾ ತರ್ಗ ವೆ ನ ವ । — ಮ ತ್ತೆ (ಜಿ) ನ ಬರ ಬ
(ಪ್ರ) ಐಂಬ್ಲಿ ಖ [illegible] ಚ ಷ ಪ್ತ ಖಾ ನವುನ । ಗಾ ನ ನ ಐವಾಂ ಐ (ಬಿ) ತ ನ ಐ ಗಾ
೦ ಬ್ಲಿ ಲ ರ ರಾಯ ೦ । ಬ್ಲಿ ಸಂ ಚ ನ ಕ್ರ ಐಗ ಧ [illegible] ರಾಯ ಕ ಕ್ರ ಐ ರಾಯ ಪ್ರ ಬ

ವಲರಾಯು ಬಿದವ ವಾ ತಾಂಗ ರ ಗೆಲು ವಗ । ವನ ವಲ
ರಾಯ ವುಲ ದಾ ಲ ೬ ಕ ಕಾಲ ಬಿ । ಗಾ ನ ಖ ರಾಯು ಜಿ
ದ್ದ ಲ ಕ್ಕು ಬ್ಬು ರಿ । ದ ಪ್ರ ರವುಲ ಕ್ಕು ನ ನ ಐ ೩ ೨ ಧ । ರಾ
ಪಾ ಲ (ಖ) ಷ । ಧರು (ವ) ಸು ಲು ಗಾ ಖಿ ಧ ರ ಗ ಪ
ಖ್ಯಾತ ೬ ಐ ಪ್ರ ವಲ ರಾಯ [illegible] ಬಾ ನ ಖ ರಾ
ದ ಲ । ಸ ತ್ತ್ರ ಲ ಖ ಖ್ಯಾ ನ ಐ ರಾಂ ತ ೨ [illegible] ಲ್ಪ ನ ದ ೦
ಪಿ ಯು ವ ಕ ದ ಖ್ಯಂ ಬ್ಲಿ । ಶಾ ನ ತ ರಂ [illegible] ರಂ ಗಿ ಕಾ
ಖ ವಿ ಧ ೦ ಬ್ಲಿ ಲ ಗಾ ವ ದ [illegible] । ನ [illegible] ವ ನ ಗ್ರ
೦ ಪ್ರ ನ ಗ ಗ ತ (ತ್ರಾ) ಖ (ಗ) ವ ರ [illegible] ಬ ರಾ (ಗ್ರ) ೦

[illegible]

[illegible]

[illegible]

ము । కుర్త్ర [illegible] త్రుల విరుద్ధ వా [illegible] బలశం

పక్షా కత్తె [illegible] నంబుష్య లం [illegible] డొలి సంపూర్ణం

ఉశేచ విఎచి [illegible] ధత్రసంధ్య [illegible] డెరాఖ ।

ఉశయ ఢణ్ణి క ష్ప డవిఖ శేనిసరితూన్న

మారంభవమున డ [illegible] సు [illegible] రయుగాస్త్రె

రాయు వ । పెత్రియు దుశ్చ [illegible] స్త్రి

ఋష్యక ధా౯ంశ్ష్య రాయావి చెల్లు । త్రియు

పోద్దును । బారగునే

గవుబారలధర్మ

[illegible]

[illegible]

ನೆಪ್ಪಿವಾಲಿಕೆ ವಿಷಯ ಸ್ಪು
ಶ್ರೀ ಸಿವರುಗೆ ಶ್ರೀ ಕವಲು
ದರಿಸುವ್ವಂಗನೈಕಿದಿರ
ದಿಸವು ಸ್ವವಿರಾರು।ಜ
[illegible] ರಾರು-
ಪ [illegible] ಶ್ರೀಂ ಬಪ್ಪಿಲು।ಶ್ರೀ
ರ ಶ್ರೀಂ ಚಪ್ಪಿಬಿತೆರಳು।
ಭುಂ [illegible] ಗ ೪ ವ ೫ ಬಿ ಶ್ರೀ
ರುಂ [illegible] ರ ಧ ೯ಂ ಬಿ

ಪಿಂಬಿ
। ಸ್ಚರ
ಜ್ಯೆಸೆದಿ
ಸ್ತುಪ
ರ
ಪ್ರ
ರಾ

ರ ಪ್ರಜ್ಞೆ ಟೆಕೆ ರಾಯಮಾ ತ್ಸ್ವಲಿ ತಾರಿಧವ ಮಾಕುಮ್ಮಿಂ ತರಂ ಬುದ್ಧಿನ ।
ಬಾ ದಾ ಕಂ ಬುದ್ಧಿ ನಿ ರಾಯುಸು । ಪ್ರಜಲ ಖಾ ಬಿಂ ಬುದ್ಧಿ ಖಾ
ತ್ರ ರಾಯುತ್ತ ; ವ ನ್ನು ಪ್ರಲು ಕೆಂ ಡದ್ದ ನಾರ್ಯ ಪ್ರ ಕ್ಷಿ ರ್ಯ ।
ನ ಖಾ ರೆ ಹು ಗೆಂ ಡು ಗಾ ಲವು ಕೆತ್ತ ಗಾ ರ ನೆಂ ಖಿ
ತ ನ ಕ ನ ಧ ರ್ತ್ಯಂ ಬುದ್ಧಿ ತಾರಗು ವೈದಿಕ । ಕೆ ತ್ರ ಫಲಿ ವಯು ಕ ನ ಕ ಬು ತು
ವಜ್ರ ಗ್ನ ನಿ ನ ರಾ ಖು ವು ಹು ಖಾ ಕ ವು ಲಿ ಧ ರ್ತ್ಯ ಬುದ್ಧಿ ಕೆ ಡು ಪ್ರ ಕೆ ಡಿ
ವರ್ಣ ತ್ರ ನೆಂದ್ದ ಮಿ ಯು ನ ಕ ನ ಕೆ ರ ಪ ಕಿ ಧ ರ್ಣೆ ಪ್ರ ಬ್ರಾ ಕ ವ ರ್ತ ಕಿ ಲಿ ರಾಯು
ಶ್ರೀ ಮವು ಲ ವ ಧ ವು ಖು ದ ಪ್ರ ರ್ಗ ನ್ತ ವ ನಿ ಕಾ ಲ ಮ ಖಾ ವ ಖಿ ದಿ ರ್ಣೆ ಕ್ಕು
ವಾ ತ್ರ । ಲಿ ರೆ ರ್ಣ ವಿ ಖು ಲಿ ಕೈ ಲ್ಪು ಲಿ ರ್ಣ್ಯಂ ... ಲ ತು । ರಾಯು ಗ ವುಂ ಬಿಲ್ಲಿ

ರಾಯುಜು ಡಿವ ಖ ತ್ಯ ಖಾ ಂ ವಾ ಗಂ ಪ್ರ ಸಾ
ವ ಕಿ ರಾಯು ಘಂ ರಾಯು ಲಾ ರಿ ಕ ಖ ದ ಲ್ಲ ಲಿಂ ಖು ರ್ಬಂ ದ
ನಿ ಧಿ ಗಾ ವಿಂ ಚಬ್ಬಿ ತಿರ ಗುಲು । ನೆ ಪ್ಪು ಮ ಕೆ ಷ್ಟು
ಕ ಧಿ ಪ್ರಾ ಗಾ ಗ ತ ಕೆ । ವಿ ಷ್ಟು ರಂ ಕ ದಂ ಡ
ವ ಗಾ ರಾಯು ವ ಯು ಪ್ರ ಜ ಕ ಗ್ನ ಶ್ರ ತ್ರಂ ಬ ಬ
ತ್ರ ಕೆ ಮ್ಮೆಂ ಯು ಕೆ ಡಿ ಖ ಖಾ ಕಿ ಕಿ ನ ಲು ಪ್ರ
ಕ ವು ಕೆಂ ದ್ದ ವಾಂ ರಾಯು ಖು ಧ ರ್ತ್ಯ । ವ ತ್ರ
ಗ ನಿ ನ ವಿ ಖು ಕ ನ ಕ ಲ ಧ ಸ್ತ ವ್ಯ ತ್ರಿ
ರಾಯುಂ ತ್ರ ರಾಯುಂ ಕ ರು ಕ ಧಿ ಹಾ ಪ್ರವ

ಲಂಘ್ಯಾಂದ್ದಿನ ಸುಖಯುಕ್ತ ಪ್ರನಂದ್ದನಂನ [illegible] ಕೈನರಿಂದನಿಂದ್ರಿಲ್ಲ
ಾತ್ತ ಸ್ತ್ರ ತಿ ಲಿದು ದಿಯು ೯ ಯುತಿಂ ನ [illegible] ಬುಪ್ಪ ತಿ ಸಾವ ಭು [illegible] ಮುವ
ಸುರಾಜತ್ವಂತ್ತ ದಿ ಫ್ಪಂಡ್ಡ ಸು [illegible] ಚಪ್ಪಿ ವಿಂಡಿಯುಂ ೫ ನ ೫ [illegible] ಂ ಪ್ರಿದ
ಹಗಲ್ಲಿ ನ ಬಿಪ್ಪ ನ ಪ್ಪನ ವುಲು ।ನರುಲನರಯು ವಿನುಚ ನಿಬಿ ಭು ಡ್ಡಿ ೭
ಪಾ।ಲ ಲಿಂಯಿಂಬ್ರಿ ಕಾನ ನಡಲ ಬಿನ ।ನರಯು ವಲಿದ ನಾರಿ ವ್ಯ ಪ್ಪ ಜಯು
ಾನ ನವಲಯು ।ನಪ್ಪನ ವುಲುನರ ಗ್ಗನ ಂಗ್ಗರ ವುಲು [illegible] ವು ।ಭ
ಂನ ಧ್ವರವುಯು ನ ರ ವರದಾನಿ ।ಜಯು ವುಸು ಲ ಪ್ರಿ [illegible]
ಂಬಾಳಿಂಪ್ಪ ವಲಯು ।ವಿಸು ವುತ್ತಾಲ್ಲಿ ಯು [illegible] ಯುಂ
ಡಿವನ ಡಿ ನ ನ ನಮ್ಮ ಹಿ ತ್ತುಂಡ್ಡ ಚ ತುರ್ಸ್ಯ ಯು [illegible] ವುಯು

ಯಿಂ ಗವುಸ ಗಲಿರ ರಯುಂದಪ್ಪು ಸ್ಸೆ ತ್ತ [illegible]
ಸ್ವಾರುಡು ರ್ವ್ಯ ನಾಡ ಸ್ಪ ಠ ದ [illegible]
ವಿ ದಿ ಯು ಸುವು ರ ಶಿ ಹಾ ತುಡಿ ಪ್ಪ [illegible]
ನ ನ ಪ ರ ನ ದ ನ ವು ಮೈ [illegible] ।ಜಾರ
ನ ತ್ತಿ ದ ಯು ದ ಪಾ ೧ ನ ೫ [illegible]
ಂ ಗ್ಗಿಯಿಂನ ಭಾ ಮಿ ಪಾ [illegible]
ಂ ಡ್ಡಿ ।ಡಿ ಗ ಯು ಸುನ ತಿ ಯು ಗ ಲು ಸು ವ
ಡ್ಡ ಸು ಪ್ರ ರಾ ರ ಪ್ಪಂದ್ದ ವ ಸು ಧ ವಿ ಪ್ರ [illegible]
ಸ್ವಾಹಾರ ರು ಪಾದಂ ಬುಪ್ಪಿಲು ಬ್ರಾಂ ಪ [illegible]

[illegible] దబదరవుం డమినన [illegible]
[illegible] త్రిదవగత్ర [illegible] శ్వర్యం। శ్రీ [illegible]
[illegible] డంజ్జు [illegible] లడంవ [illegible] వు శ్రీ। [illegible]
[illegible] ం [illegible]
[illegible] వడ్వరళ్లిదలి [illegible]
[illegible]
[illegible]
[illegible]

೨೦೨

[illegible]

[illegible]

ಡ್ಡ ಕೆ ತ್ರಿ ಧಿ ವಿ ಧರ ಧಾರಾದ್ಯ ದಿ ನಿವಂಸ್ತ ಪ [illegible]
ಪ ರ ತ ತ್ರಾಂಬುದ್ಧಿ [illegible] ಶ್ರೀ ಯಾದಿ ಪ ತ್ಯ [illegible]
೦ತುಸು, ಶ್ರಾ೦ತ್ರಂ ಡ್ಡ ಸುನ ಸು ಪು ರಾರ [illegible]
ರಾಬು ಖ ರಾಂ ಣಾರಿ ತ್ರಂ ಬುದ್ಧಿ ಲಂ ಬಿಂ [illegible]
ಪ್ರಥು ತ ಖಾರಾಂ ಡಿ ರ ವ [illegible]
ಖಾರಾಂಡಿ ೯ ೪ [illegible] ೨ [illegible] ತ ನ ರಾ
೪ ೩ ೪ [illegible] ಮರ ನ ರು ಡ ನಂ ಧ [illegible]
ತುಂ ೨ ಬು ಧ್ಧಿ ೪ [illegible] ೪ ರ [illegible]
೪ ವಿ ವಿ ಧೈರಾ ತ್ತಾ ಪ್ತ ತಂ ಬುದ್ಧಿ [illegible] ತ

౨౦౪

[illegible]

[illegible]

[illegible]